September 8, 2022

To

BSE Limited

Department of Corporate Services

Listing Department

P J Towers

Dalal Street

Mumbai - 400001

Scrip Code: 542367

National Stock Exchange of India Limited

Listing Department,

Exchange Plaza, Plot no. C/1,

G Block, Bandra-Kurla Complex, Bandra (E),

Mumbai - 400051

Scrip Symbol: XELPMOC

Dear Sir/Madam,

Sub: Intimation Under Regulation 30 and Regulation 47 of SEBI (Listing Obligations and Disclosure Requirements) Regulations 2015 ("Listing Regulations")

In accordance with Regulation 30 and Regulation 47 of Listing Regulations and any other applicable provisions, please find enclosed herewith copies of the advertisements published today i.e. September 8 2022, in the Financial Express (English Newspaper) and Hosadigantha (Kannada Newspaper), in respect of 7th Annual General Meeting ('AGM') of the Company scheduled to be held on Friday, September 30, 2022 at 10:00 a.m. (IST) through Video Conference/Other Audio-Visual Means to transact the ordinary and special businesses set out in the Notice of the AGM dated August 13, 2022.

The same has also been uploaded on the Company's website which may be viewed at https://www.xelpmoc.in/regulationsub.

The details required under Regulation 30 of the SEBI (LODR) Regulations, 2015 read with SEBI Circular No. CIR / CFD / CMD / 4 / 2015, dated September 09, 2015 is enclosed as Annexure 1.

Kindly take the same on record.

Thanking you,

Yours faithfully,

For Xelpmoc Design and Tech Limited

Vaishali Kondbhar

Company Secretary and Compliance Officer

Enc: as above

Annexure 1

Brief details viz. agenda proposed to be taken up/resolution to be passed, manner of approval proposed etc.

Sr. No.	Resolution Description	Manner of approval proposed
Ordin	ary Business	
1	To receive, consider and adopt the audited standalone and consolidated financial statements of the Company for the financial year ended March 31, 2022 together with the reports of the Board of Directors and Auditors thereon.	Ordinary Resolution
2	To appoint Mr. Jaison Jose (DIN:07719333), who retires by rotation as a Director.	Ordinary Resolution
Speci	al Business	
3	To approve annual remuneration of Mr. Pranjal Sharma (DIN: 06788125), Non-Executive and Non-Independent Director.	Special Resolution
4	To approve payment of corporate strategy and advisory fees to Mr. Pranjal Sharma (DIN:06788125), Non-Executive & Non-Independent Director of the Company.	Special Resolution



Date: September 7, 2022

MUTUALFUNDS Sahi Hai

CEAT **CEAT LIMITED**

CIN: L25100MH1958PLC011041 Regd. Office: 463, Dr. Annie Besant Road, Worli, Mumbai-400 030 (T): +91 22 2493 0621; (F): +91 22 2493 8933 E-mail: investors@ceat.com; Website: www.ceat.com

Notice regarding Record Date

NOTICE IS HEREBY GIVEN pursuant to Section 91 of the Companies Act, 2013 read with Rule 10(1) of the Companies (Management and Administration) Rules, 2014 that record date for the purpose of payment of interest on Non-Convertible Debentures issued on Private Placement basis and listed on National Stock Exchange of India is as under:

Sr. No.	7.55555	Details of NCDs	Amount	Record Date	Date of Payment
1.	INE482A07050	6.40% Secured, Rated, Listed, Taxable and Redeemable Non- Convertible Debenture	₹ 150 crores	September 22, 2022	October 7, 2022
2.	INE482A07068	7% Secured, Rated, Listed, Taxable and Redeemable Non- Convertible Debenture	₹ 100 crores	September 28, 2022	October 13 2022

⋙RPG

Vallari Gupte Company Secretary and Compliance Officer

WELSPUN INDIA WELSPUN NUMBER - 1771/0G, 17985PI C0332711

Regd. Office: Welspun City, Village Versamedi, Taluka Anjar, Dist. Kutch, Gujarat - 370110 Tel: +91 2836 661111 Fax: +91 2836 279010 Corp. Office: Welspun House, 6th Floor, Kamala Mills Compound, Senapati Bapat Marg, Lower Parel, Mumbai, Maharashtra - 400013 Tel: +91 22 66136000, Fax: +91 22 24908021 E-mail: companysecretary_wil@welspun.com; Web: www.welspunindia.com

This is a corrigendum to the Notice of the 37th Annual General Meeting ("AGM") of the members of the Company to be held on Monday, September 12, 2022 at 11.30 a.m. through Video Conferencing ("VC") / Other Audio Visual Means ("OAVM"). Word "Special" under resolution no. 12 and 13 is being replaced with Ordinary as given

NOTICE

Resolution no. 12: To consider and, if thought fit, to pass the following resolution as an Ordinary Resolution:

Resolution no. 13: To consider and, if thought fit, to pass the following resolution as an **Ordinary Resolution:** For Welspun India Limited

> **Shashikant Thorat Company Secretary**

> > The Indian EXPRESS

se substance over sensation.

opinion with credible journalism.

Inform you

For the Indian Intelligent.

The Indian Express.

For CEAT Limited



Mumbai, September 07, 2022

Haq, ek behtar zindagi ka.

Notice For Declaration Of Income Distribution Cum Capital Withdrawal

UTI Flexi Cap Fund

Name of the Plan	IDC	antum of W (Gross utable Amt.)*	Record Date	Face Value (per unit)	NAV as on 06-09-22 (per unit		
	% ₹ per unit		2.000	(Por ening)	₹		
UTI Flexi Cap Fund - Regular Plan - Income Distribution cum capital withdrawal option (IDCW)	45.00	4 5000	Tuesday September 13, 2022		165.8617		
UTI Flexi Cap Fund - Direct Plan - Income Distribution cum capital withdrawal option (IDCW)	45.00	4.5000		₹10.00	175.1389		

*Distribution of above IDCW is subject to the availability of distributable surplus as on record date. Income distribution cum capital withdrawal payment to the investor will be lower to the extent of statutory levy (if applicable).

Pursuant to payment of dividend, the NAV of the income distribution cum capital withdrawal options of the scheme would fall to the extent of payout and statutory levy (if applicable).

Such of the unitholders under the income distribution cum capital withdrawal options whose names appear in the register of unitholders as at the close of business hours on the record date fixed for each income distribution cum capital withdrawal shall be entitled to receive the income distribution cum capital withdrawal so distributed. The reinvestment, if any, shall be treated as constructive payment of dividend to the unitholders as also constructive receipt of payment of the amount by the unitholders. No load will be charged on units allotted on reinvestment of IDCW.

September 07, 2022

Toll Free No.: 1800 266 1230

Website: www.utimf.com

The time to invest now is through - UTI SIP

REGISTERED OFFICE: UTI Tower, 'Gri' Block, Bandra Kurla Complex, Bandra (E), Mumbai - 400051 Phone: 022 - 66786666. UTI Asset Management Company Ltd. (Investment Manager for UTI Mutual Fund) E-mail: invest@uti.co.in, (CIN-L65991MH2002PLC137867).

For more information, please contact the nearest UTI Financial Centre or your AMFI/ NISM certified Mutual fund distributor, for a copy of Statement of Additional Information, Scheme Information Document and Key Information Memorandum cum Application Form. UTI-SIP is only an investment approach applied to various equity, debt and balanced schemes of UTI Mutual Fund

(UTI MF) and is not the name of a scheme / plan of UTI MF

Mutual Fund investments are subject to market risks, read all scheme related documents carefully.

Network 18

NETWORK18 MEDIA & INVESTMENTS LIMITED

CIN: L65910MH1996PLC280969

Registered Office: First Floor, Empire Complex, 414 - Senapati Bapat Marg, Lower Parel, Mumbai - 400 013 Tel: +91 22 4001 9000 / 6666 7777 • E-mail: investors.n18@nw18.com • Website: www.nw18.com

NOTICE FOR THE ATTENTION OF MEMBERS OF THE COMPANY

27th Annual General Meeting and Information on E-voting

Notice calling the Twenty-seventh (27") Annual General Meeting ("AGM") of the Company scheduled to be held in compliance with the applicable circulars issued by the Ministry of Corporate Affairs and the Securities and Exchange Board of India, through Video Conferencing ("VC") / Other Audio-Visual Means ("OAVM") on Thursday, September 29, 2022 at 4:30 P.M. (IST), and the Standalone and Consolidated audited financial statements for the financial year 2021-22, along with Board's Report, Auditors' Report and other documents required to be attached thereto, have been sent on September 7, 2022 electronically, to the Members of the Company. The Notice of AGM and the aforesaid documents are available on the Company's website at www.nw18.com and on the website of the Stock Exchanges, i.e., BSE Limited ("BSE") and National Stock Exchange of India Limited ("NSE") at www.bseindia.com and www.nseindia.com, respectively, and on the website of Company's Registrar and Transfer Agent, KFin Technologies Limited ("KFinTech"), at https://evoting.kfintech.com.

The documents referred to in the Notice of the AGM are available electronically for inspection by the Members from the date of circulation of the Notice of the AGM. Members seeking to inspect such documents can send an e-mail to investors.n18@nw18.com.

Remote e-voting and e-voting during AGM:

The Company is providing to its Members, facility to exercise their right to vote on resolutions proposed to be passed at AGM by electronic means ("e-voting"). Members may cast their votes remotely, on the dates mentioned herein below ("remote e-voting"). The Company has engaged the services of KFinTech as the agency to provide e-voting

Information and instructions comprising manner of voting, including voting remotely by Members holding shares in dematerialised mode, physical mode and for Members who have not registered their e-mail address has been provided in the Notice of the AGM.

The manner in which (a) persons who become Members of the Company after despatch of the Notice of the AGM and holding shares as on the Cut-off Date (mentioned herein); and (b) Members who have forgotten the User ID and Password, can obtain / generate the User ID and Password, has also been provided in the Notice of the AGM.

The remote e-voting facility will be available during the following voting period:

Commencement of : 9:00 a.m. (IST) on Sunday, September 25, 2022

remote e-voting

End of remote e-voting: 5:00 p.m. (IST) on Wednesday, September 28, 2022

The remote e-voting will not be allowed beyond the aforesaid date and time and the remote e-voting module shall be forthwith disabled by KFinTech upon expiry of the aforesaid period.

financialexp.epap.in

Members attending the AGM who have not cast vote(s) by remote e-voting will be able to vote electronically ("Insta Poll") at the AGM.

A person, whose name is recorded in the Register of Members as on the Cut-off Date, i.e., Thursday, September 22, 2022 only shall be entitled to avail the facility of remote e-voting or for voting through Insta Poll.

Manner of registering / updating e-mail address:

- a) Members holding shares in physical mode, who have not registered / updated their e-mail address with the Company, are requested to register / update their e-mail address by submitting Form ISR-1 (available on the website of the Company www.nw18.com) duly filled and signed along with requisite supporting documents to KFinTech at Selenium Tower B. Plot 31-32, Gachibowli, Financial District, Nanakramguda, Hyderabad – 500 032.
- Members holding shares in dematerialised mode, who have not registered / updated their e-mail address, are requested to register / update their e-mail address with the Depository Participant(s) where they maintain their demat accounts.

In case of any query pertaining to e-voting, Members may refer to the "Help" and "FAQs" sections / E-voting user manual available through a dropdown menu in the "Downloads" section of KFinTech's website for e-voting: https://evoting.kfintech.com.

Members are requested to note the following contact details for addressing queries / grievances relating to e-voting, if any:

Mr. S. P. Venugopal, Vice President,

KFin Technologies Limited,

Selenium Tower B, Plot No.31-32, Gachibowli,

Financial District, Nanakramguda, Hyderabad - 500 032 Toll-free No.:1800 309 4001

(from 9:00 a.m. (IST) to 6:00 p.m. (IST) on all working days) E-mail: evoting.network18@kfintech.com

Joining the AGM through VC / OAVM:

Date: September 8, 2022

Members will be able to attend the AGM through VC / OAVM, through JioMeet, at https://jiomeet.jio.com/network18milagm/. The information about login credentials to be used and the steps to be followed for attending the AGM are explained in Note No. 9 of the Notice of AGM. Members who have cast their vote(s) by remote e-voting may also attend the AGM but shall not be entitled to cast their vote(s) again at the AGM.

> By Order of the Board of Directors For Network18 Media & Investments Limited

> > Ratnesh Rukhariyar Place: Hyderabad Group Company Secretary Date: 7th September 2022

SOUTHERN MAGNESIUM AND CHEMICALS LIMITED

CIN: L27109TG1985PLC005303 Regd. Off: Deccan Chambers, 5th Floor, 6-3-666/B, Somajiguda, Hyderabad - 500082.

NOTICE OF 36™ ANNUAL GENERAL MEETING

Notice is hereby given that the Thirty Sixth Annual General Meeting (AGM) of the members of the Company will be held through Video Conferencing (VC) and Other Audio-Video Means (OAVM) on Friday, 30th September, 2022 at 11:30 a.m. to transact the business set out in Notice of AGM. In compliance with the General Circular nos. 14/2020, 17/2020, 20/2020, 02/2021 and 02/2022 dated April 8, 2020, April 13, 2020, May 5, 2020, January 13, 2021 and May 5, 2022 respectively, issued by the Ministry of Corporate Affairs and Circular No. SEBI/HO/CFD/CMD1/CIR/P/2020/79 dated May 12, 2020, SEBI/HO/CFD/CMD2/CIR/P/2021/11 dated January 15, 2021 and SEBI/HO/CFD/CMD2/CIR/P/2022/62 dated May 13, 2022 issued by Securities and Exchange Board of India (herein after collectively referred to as circulars), Companies are allowed to hold AGM through Video Conferencing without the physical presence of the Members at a common venue. Hence AGM of the Company is held through Video Conferencing Mode.

Members will be provided with a facility to attend the AGM through VC/OAVM through CDSL e-voting system. Members may access the same at www.evotingindia.com under shareholders/members login using the remote e-voting credentials. The link of VC/OAVM will be available in shareholders/members login where EVSN of Company is displayed.

Notice is further given that pursuant to Section 91 of the Companies Act, 2013 ("the Act") and Regulation 42 of SEBI (LODR), Regulations, 2015 the Register of Members and Share Transfer books of the Company will remain closed from Saturday, 24th September, 2022 to Friday, 30* September, 2022 (both days inclusive) for the 36* AGM.

In compliance with the Circulars, electronic copies of Notice of AGM and Annual Report for the Financial Year 2021-22 have been sent to all shareholders whose e-mail IDs are registered with the Company/Depository Participants. These documents are also available on the website of the Company www.southernmagnesium.com. The Notice/Annual Report can also be accessed from the website of Stock exchange i.e BSE Limited. The Dispatch of Annual Report and the notice of AGM through emails have been completed on Wednesday. September 7, 2022.

Pursuant to Section 108 of the Companies Act 2013 read with Rule 20 of Companies (Management and Administration) Rules, 2014 and in accordance with Regulation 44 of Securities and Exchange Board of India (Listing Obligations and Disclosure Requirements) 2015, the company has provided e-voting facility to members to cast their vote by electronic means on all resolutions set forth in the notice. Notes:

I. The business set forth in the Notice may be transacted through Remote e-Voting or e-voting

 The remote e-voting facility shall be available at www.evotingindia.com from Tuesday, 27th September 2022 (9 a.m. IST) and ends on Thursday, 29th September 2022 (5 p.m. IST).

Thereafter, the portal will be disabled. ii. Cut-off date for determining the eligibility to vote by electronic means or at the AGM is 23^{ee} September 2022. A member whose name is recorded in the register of members or the register of beneficial owners maintained by the depositories as on the cut-off date shall be

entitled to avail the remote e voting facility as well as through e-voting system at AGM.

iv. Any person, who becomes the member of the company after dispatch of the notice of the meeting and is holding share as of the cut-off date i.e., 23" September, 2022, may obtain the User ID and password by sending a request at helpdesk.evoting@cdslindia.com. The detailed procedure for obtaining User ID and password is also provided in the Notice of the meeting which is available on the CDSL's website and all assistance will be provided at the registered office of the company. If the member is already registered with CDSL for evoting then he can use his existing user ID and password for casting vote through remote e-

The facility of e-voting will also be available during the AGM and those members present in the AGM through VC/OAVM facility, who have not cast their votes on resolution through remote e-voting and or otherwise not barred from doing so shall be eligible to vote through the e-voting system at AGM. The members who cast their votes by remote e-voting prior to AGM may also attend the meeting but shall not be entitled to cast their vote again.

vi. The manner of voting remotely of members holding shares in dematerialized mode, physical mode and for members who have not registered their email addresses is provided in the notice of AGM.

vii. Members who have not registered their e-mail addresses are requested to register their email addressed with respective Depository Participants and members holding shares in rysical form are requested to update their email addresses with Company's Registrar and Share Transfer Agent, Aarthi Consultants Private Limited at info@aarthiconsultants.com to receive copies of Annual Report 2021-22 along with Notice of 36th AGM, instructions for remote e-voting and instructions for participation in the AGM through VC/OAVM.

riii. In case of any gueries/ grievances regarding e-voting, the Members/ Beneficial owners may refer the Frequently Asked Questions ("FAQs") and e-voting manual available at www.evotingindia.com, under help section or write an email to helpdesk.evoting@cdslindia.com or contact Ms. Nagalakshmi, at the registered office of the company at Deccan Chambers, 5th Floor, 6-3-666/B, Somajiguda, Hyderabad - 500 082; email: southernmagnesium@gmail.com; Ph.No: 040 23311789. ix. The website of the company is www.southernmagnesium.com.

The Board of Directors of Company has appointed Ms Shaik Razia or failing her Mr. Mohit Kumar Goyal, Partners, D. Hanumanta Raju & Co, Company Secretaries, as the Scrutinizers to scrutinize the remote e-voting process and e-voting at AGM in a fair and transparent manner. The result declared along with scrutinizer's report shall be communicated to Stock Exchange and will also be displayed on the company's website www.southernmagnesium.com not later than 2 working days of conclusion of the AGM. By order of the Board of Directors

Date: 07.09.2022 Place: Hyderabad

N. Rajender Prasad Jt. Managing Director & CFO (DIN: 00145659)

ZEN TECHNOLOGIES LIMITED CIN: L72200TG1993PLC015939, Regd. Office: B-42, Industrial Estate, Sanathnagar

Hyderabad, Telangana - 500 018 Phone: +91-40 - 23813281, Fax: +91-40-23813694 Website: www.zentechnologies.com, Email: cosec@zentechnologies.com

NOTICE OF 29th ANNUAL GENERAL MEETING, RECORD DATE AND E-VOTING INFORMATION TO THE SHAREHOLDERS

NOTICE is hereby given that the 29th Annual General Meeting (AGM) of the members of Zen Technologies Limited ("the Company") will be held on Thursday, the 29th September 2022 at 11.00 a.m. IST through Video Conferencing ("VC")/Other Audio Visual Means ("OAVM") in compliance with all the applicable provisions of the Companies Act, 2013 and rules made there under and the Securities and Exchange Board of India (Listing Obligations and Disclosure Requirements) Regulations, 2015 read with all applicable circulars on the matter issued by the Ministry of Corporate Affairs ("MCA") and the Securities and Exchange Board of India (SEBI), to transact the business set out in the Notice of AGM. Members attending the AGM through VC/OAVM shall be reckoned for the purpose of quorum under Section 103 of the Act.

In compliance with the relevant circulars, the notice of the AGM and the standalone and consolidated financial statements for the financial year 2021-22, along with Board's Report, Auditors' Report and other documents required to be attached thereto (i.e. Annual Report 2021-22) have been sent on 7th September, 2022, through electronic mode to those Members whose email IDs are registered with the Registrar & Transfer Agent (RTA) of the Company or Depositories. The aforesaid documents are also on the website of the Company at www.zentechnologies.com, website of Kfin Technologies Limited (KFintech) the RTA of the Company, at https://evoting.kfintech.com and websites of the stock exchanges i.e. National Stock Exchange of India Limited at www.nseindia.com and BSE Limited at www.bseindia.com.

Instruction for remote e-voting and e-voting during AGM:

The Company is providing to its members facility to exercise their right to vote on resolutions proposed to be passed at AGM by electronic means ("e-voting"). Members may cast their votes remotely, using the electronic voting system of KFintech on the dates mentioned herein below ("remote e-voting"). Further, the facility for voting through electronic voting system will also be made available at the AGM ("Insta Poll") and members attending the AGM who have not cast their vote(s) by remote e-voting will be able to vote at the AGM through Insta Poll. The company has engaged the services of KFintech as the agency to provide e-voting facility.

have been sent to the members through e-mail. The same login credentials should be used for attending the AGM through VC/OAVM.

Information and instructions including details of user id and password relating to e-voting

The manner of remote e-voting and voting by Insta Poll by members holding shares in dematerialized mode, physical mode and for members who have not registered their email addresses is provided in the Notice of the AGM and is also available on the website of the Company www.zentechnologies.com, website of Kfin Technologies Limited (KFintech) the RTA of the Company, at https://evoting.kfintech.com and websites of the stock exchanges i.e. National Stock Exchange of India Limited at www.nseindia.com and BSE Limited at www.bseindia.com.

The remote e-voting facility will be available during the following voting period: Commencement of remote e-voting: 9:00 a.m. on Saturday, 24th September 2022

5:00 p.m. on Wednesday, 28th September 2022

The remote e-voting will not be allowed beyond the aforesaid date and time and the remote e-voting module shall be forthwith disabled by KFinTech upon expiry of the aforesaid A person, whose name is recorded in the register of members or in the register of

beneficial owners maintained by the depositories as on the cut-off date, i.e., Thursday, 22" September 2022 only shall be entitled to avail the facility of remote e-voting or for participation at the AGM and voting through Insta Poll.

Manner of registering/updating email addresses is below:

- Members holding shares in physical mode and who have not registered/updated their email address with the Company are requested to register/update the same by writing to the Company's RTA, KFintech with details of folio number and attaching a self-attested copy of PAN card at einward.ris@kfintech.com.
- Members holding shares in dematerialised mode who have not registered their e-mail addresses with their Depository Participant(s) (DPs) are requested to register/update their email addresses with the DPs with whom they maintain their demat accounts. After due verification, the KFintech will forward your e-voting login credentials to your
- registered email address. Any person who becomes a member of the company after dispatch of the Notice of the AGM and holding shares as on the cut-off date may obtain the User Id and password in the manner as provided in the Notice of the AGM, which is available on company's website and

Such members may cast their votes using the e-voting instructions, in the manner specified by the Company in the Notice of AGM.

The members who have cast their vote(s) by remote e-voting may also attend the AGM but shall not be entitled to cast their vote(s) again at the AGM.

The procedure for remote e-voting is available in the Notice of AGM. In case of any query relating to e-voting, members may refer to the "Help" and "FAQs" available at https://evoting.kfintech.com or write to einward.ris@kfintech.com. In case of grievances connecting with the facility of remote e-voting, please contact Mr. V Raghunath, Deputy Manager at KFin Technologies Limited, Selenium Tower B, Plot Nos, 31 & 32, Financial District, Nanakramguda, Serilingampally Mandal, Hyderabad - 500032, India, Toll-free No.: 1800-4250-999, email: raghu.veedha@kfintech.com.

Notice is also hereby given pursuant to Regulation 42 of the SEBI (Listing Obligations and Disclosure Requirements) Regulations, 2015 ("Listing Regulations"), that the company has fixed Thursday, 22nd September 2022, as the record date for the purpose of determining entitlement of members to dividend for the financial year ended 31st March 2022 and also for the purposes of the AGM. If the dividend as recommended by the Board of Directors is approved at the AGM, payment of such dividend will be made within a For Zen Technologies Limited

Hansraj Singh Rajput Company Secretary M. No. F11438

STAMPEDE CAPITAL LIMITED

CIN: L67120TG1995PLC020170

Registered Office: KURA Towers, 10th Floor, D. No. 1-11-254 & 1-11-255 S.P. Road, Begumpet, Hyderabad-500016, Telangana, India | CONTACT: 040-69086900

WEBSITE: https://www.stampedecap.com / EMAIL ID: cs@stampedecap.com NOTICE OF 27TH ANNUAL GENERAL MEETING ("27TH AGM or MEETING") TO BE HELD THROUGH VIDEO CONFERENCING ("VC") / OTHER AUDIO-VISUAL MEANS ("OAVM")

The Notice is hereby given that the 27th AGM of Stampede Capital Limited ("the Company") will be held on Thursday, September 29, 2022 at 01:00 P.M. (I.S.T) through Video Conferencing ("VC")/ Other Audio-Visual Means ("OAVM"), to transact the businesses, as set out in the Notice of AGM. The Electronic copies of the Notice of 27th AGM have been sent on Wednesday, September 07, 2022 to all the members whose email IDs are registered with the Company/Depository Participant(s) as on September 02, 2022 in accordance with the circulars issued by Ministry of Corporate Affairs dated May 5, 2020 read with circulars dated April 8, 2020, April 13, 2020, January 13, 2021 and May 05, 2022 ('MCA Circulars') and Securities Exchange Board of India vide its Circulars dated May, 12 2020 January 15, 2021 and May 13, 2022 ('SEBI Circulars'). The Notice of the AGM and the Annual Report for the year 2021-22 including Standalone and Consolidated Financial Statements, along with Board's Report, Auditors' Report and other documents required to be attached thereto (Together referred to as Annual Report 2021- 22) shall be sent only by electronic mode to those Members whose email IDs are registered with the Registrar & Transfer Agent ("RTA") of the Company or Depositories. The same is also available on website of the company at https://www.stampedecap.com/, Bombay Stock Exchange (*BSE") website https://www.bseindia.com/, National Stock Exchange ("NSE") Website

The Meeting of the venue shall be deemed to be the Registered Office of the Company i.e., KURA Towers, 10th Floor, D. No. 1-11-254 & 1-11-255 S.P. Road, Begumpet, Hyderabad-500016, Telangana, India. The members can attend and participate in the AGM through VC / OAVM facility only. The instructions for joining the AGM and manner of participation in the remote e-voting or casting the vote through the e-voting facility system during the AGM are provided in the Notice. Members attending the AGM through VC / OAVM shall be reckoned for the purpose of quorum under Section 103 of the Act. Members holding shares either in physical form or in dematerialized form, as on the cut-off

Businesses and Special Businesses as set out in the Notice of AGM through electronic voting system of CDSL from a place other than venue of AGM ("remote e-voting"). All the members are informed that: The Business as set out in the Notice of AGM may be transacted through voting by

date of Thursday, September 22, 2022 may cast their vote electronically on the Ordinary

- The remote e-voting shall commence on Sunday, September 25, 2022 9:00 A.M. (I.S.T) and shall end on Wednesday, September 28, 2022 5:00 P.M. (I.S.T); cut-off date for determining the eligibility to vote by electronic means or at the 27th AGM
- is Thursday, September 22, 2022; Any person, who acquires shares of the Company and become member of the Company after dispatch of the Notice of AGM and holding shares as of the cut-off date Thursday, September 22, 2022 may obtain the login ID and password by sending a request at

following email id's: www.evotingindia.com or issuer/RTA to cast their votes through

Remote E-voting or e-voting at the Meeting and following the instructions provided in the

AGM Notice. MEMBERS MAY NOTE THAT:

- The remote e-voting module shall be disabled by CDSL after the aforesaid date and time for voting and once the vote on a resolution is cast by the member, the member shall not be allowed to change it subsequently;
- The facility for voting at the AGM shall be made available through e-voting by CDSL; The members who have cast their vote by remote e-voting prior to the AGM may also
- attend the AGM but shall not be entitled to cast their vote again; A person whose name is recorded in the register of members or in the register of beneficial owners maintained by the depositories as on the cut-off date shall be entitled

to avail the facility of remote e-voting. n case of any Member needing assistance with the use of technology, before or during the 27th AGM, please do contact Rakesh Dalvi, Sr. Manager, ("CDSL") Central Depository Services (India) Limited, A Wing, 25th Floor, Marathon Futurex, Mafatlal Mill Compounds, N M Joshi Marg, Lower Parel (East), Mumbai-400013, Maharashtra, India or send an email to helpdesk.evoting@cdslindia.com or call 1800225533/on 022-23058542/43 Members may also write to the Company Secretary at the Company's Email address

MANNER OF JOINING THE AGM: Facility to attend the AGM through VC/OAVM is available through the CDSL e-voting system

cs@stampedecap.com

at www.evotingindia.com.

STAMPEDE CAPITAL LIMITED Date: September 08, 2022 Abhishek Jain Place: Hyderabad

Company Secretary & Compliance Officer

For and on behalf of

Xelpmoc Design and Tech Limited CIN: L72200KA2015PLC082873

Registered Office: #17, 4th Floor, Agies Building, 1th 'A' cross, 5th Block, Koramangala, Bengaluru - 560034, Tel. No: 080 4370 8360; E-mail: vaishali.kondbhar@xelpmoc.in; Website: www.xelpmoc.in

NOTICE FOR THE ATTENTION OF SHAREHOLDERS OF THE COMPANY SEVENTH ANNUAL GENERAL MEETING AND INFORMATION ON E-VOTING

Notice calling the Seventh Annual General Meeting ("AGM") of the Company, scheduled

to be held in compliance with all the applicable provisions of the Companies Act, 2013 and Rules made thereunder and the Securities and Exchange Board of India (Listing Obligations and Disclosure Requirements) Regulations, 2015 read with all applicable circulars on the matter issued by the Ministry of Corporate Affairs ("MCA") and Securities and Exchange Board of India ("SEBI"), through Video Conferencing ("VC") / Other Audio Visual Means ("OAVM") on Friday, September 30, 2022 at 10:00 A.M. (IST), and the standalone and consolidated audited financial statements for the financial year 2021-22, along with Board's Report, Auditors' Report and other documents required to be attached thereto, have been sent on September 07, 2022, electronically, to the Members of the Company. The Notice of AGM and the aforesaid documents are available on the Company's website at www.xelpmoc.in and on the website of the Stock Exchanges, that is, BSE Limited ("BSE") and National Stock Exchange of India Limited ("NSE") at www.bseindia.com and www.nseindia.com respectively, and on the website of Company's Registrar and Transfer Agent, KFin Technologies Limited (formerly known as Kfin Technologies Private Limited) ("KFinTech"), at https://evoting.kfintech.com.

The documents referred to in the Notice of the AGM are available electronically for inspection by the Members from the date of circulation of the Notice of the AGM. Members seeking to inspect such documents can send an e-mail to vaishali.kondbhar@xelpmoc.in.

Remote e-voting and e-voting during AGM:

aforesaid period.

The Company is providing to its Members facility to exercise their right to vote on resolutions proposed to be passed at AGM by electronic means ("e-voting"). Members may cast their votes remotely on the dates mentioned herein below ("remote e-voting"). The Company has engaged the services of KFinTech as the agency to provide

Information and instructions comprising manner of voting, including voting remotely by Members holding shares in dematerialised mode, physical mode and for Members who have not registered their email address has been provided in the Notice of the AGM. The manner in which persons who become Members of the Company after dispatch of the Notice of the AGM and holding shares as on the Cut-off Date (mentioned herein below) / Members who have forgotten the User ID and Password, can obtain / generate the same

has also been provided in the Notice of the AGM. The remote e-voting facility will be available during the following voting period:

Commencement of remote e-voting: 9:00 A.M. (IST) on Monday, September 26, 2022 End of remote e-voting : 5:00 P.M. (IST) on Thursday, September 29, 2022 The remote e-voting will not be allowed beyond the aforesaid date and time and the remote e-voting module shall be forthwith disabled by KFinTech upon expiry of the

Members attending the AGM who have not cast vote(s) by remote e-voting will be able to vote electronically ("Insta Poll") at the AGM.

A person, whose name is recorded in the Register of Members as on the Cut-off Date, that is, Friday, September 23, 2022 only shall be entitled to avail the facility of remote e-voting or for voting at the AGM through Insta Poll.

Manner of registering / updating e-mail address: Members holding shares in physical mode, who have not registered / updated their e-mail address with the Company, are requested to register / update their e-mail

- address by submitting Form ISR-1 (available on the website of the Company www.xelpmoc.in) duly filled and signed along with requisite supporting documents to KFinTech at Selenium Tower B. Plot No. 31 & 32, Gachibowli, Financial District. Nanakramguda, Serilingampally, Hyderabad - 500 032. Members holding shares in dematerialised mode, who have not registered /
- updated their e-mail address, are requested to register / update their e-mail address with the Depository Participant(s) where they maintain their demat accounts. Further, the Company has enabled the members to temporarily update their e-mail
- address by writing email at einward.ris@kfintech.com for the limited purpose of receiving the Annual Report for the financial year 2021-22 and the Notice of the AGM (including e-voting instructions) electronically. In case of any query pertaining to e-voting, Members may refer to the "Help" and "FAQs"

sections / E-voting user manual available through a dropdown menu in the "Downloads" section of KFinTech's website for e-voting: https://evoting.kfintech.com. Members are requested to note the following contact details for addressing queries /

KFin Technologies Limited (Unit: Xelpmoc Design and Tech Limited) Selenium Tower B, Plot 31 & 32, Gachibowli, Financial District,

Nanakramguda, Hyderabad - 500 032; Phone no. +91 40 6716 2222.

E-mail: raghu.veedha@kfintech.com or einward.ris@kfintech.com and evoting@kfintech.com Toll-free Nos. 1800-309-4001 (from 9:00 a.m. IST to 6:00 p.m. IST on all working days) Joining the AGM through VC / OAVM:

Members will be able to attend the AGM through VC / OAVM, through platform provided by

KFintech, at https://emeetings.kfintech.com/. The information about login credentials to be used and the steps to be followed for attending the AGM are explained in Notes to the Notice of AGM. Members who have cast their vote(s) by remote e-voting may also attend the AGM but shall not be entitled to cast their vote(s) again at the AGM:

> By Order of the Board of Directors of For Xelpmoc Design and Tech Limited

> > Vaishali Kondbhar

Place: Bengaluru

Date: September 07, 2022

grievances, if any:

Mr. Raghunath Veedha, Manager

Company Secretary

గుండారు... గుండారు టేకాక్కోల్లాలో చిమటిడో మమగా: ఎల17116823006.ఎల7438839 గుండారువి కట్టు 1, 264 జమగు, 1264 జగ్గా, మెదులా జిలుగా, బద్ధు కూరా ఆ, జముదాబ్లు రూడ, ఎరగుండారి - 860 99. చిందడాడి: -91 80 2974 4077; -91 80 2974 4078. మీరలా జంటుకున్నిరుండికున్నికుండారు... మార్గాలు అంటుకున్నికి

8ನೇ ವಾರ್ಷಿಕ ನಾಮಾನ್ಯ ನಥೆಯ ಇ-ವೊಜಾಂಗ್ ಮಾಹಿತಿ ಮತ್ತು ಪ್ರಸ್ತಕ ಮುಜ್ಜವಿಕೆಯ ನೊ

(ವರ್ಷ-ಆಗಿತ್ರವರ್) ಮೂರನ, ಶಿಷ್ಣ ಇ-ಮೇರ್ ಬರಗಳನ್ನು ಗೋರವರಿಯಾಗಿದ್ದ ನಡೆಯನ್ನು ಮಾಡಿದು ರೇಟಿಯನ್ನು ನಡೆಯನ್ನು ನಡೆಯನ್ನ

others — Signified these has detected today, allocate and electrometerally, desire feature which are view todayed stagle sounder determine, getters detected today the feature of the feat

ಣಗಾಗರೇ ವಾರ್ಯನಿಂದ ಕ್ಷೇವ್ರ ಸಂಪರ್ಣನ್ನು ಕೊರಲು ಹುಡು ಕ್ಷೇವ್ರ ನೀವು ಹಾರಿ ಇದರ ಬಳಿಸುವರ ಮೆ ಮತ್ತು ಹಾರವಾಗಿ ಮಾರ್ಯನಿಂದ ಕ್ಷೇವ್ರ ಸಂಪರ್ಣನ್ನು ಕೊರತಿ ಕ್ಷೀವ್ರಿಸ್ತೆ ಕ್ಷೇವ್ರಿಸ್ತೆ ಕ್ಷೀವ್ರಿಸ್ತೆ ಕ್ಷೀವ್ರಿಸ್ತೆ ಕ್ಷೀವ್ರಿಸ್ತೆ ಕ್ಷೀವ್ರಿಸ್ತೆ ಕ್ಷೀವ್ರಿಸ್ತೆ ಕ್ಷೀವ್ರಿಸ್ತೆ ಕ್ಷೀವ್ರಿಸ್ತೆ ಕ್ಷೀವ್ರಿಸ್ತೆ ಕ್ಷೀವ್ರಿಸ್ತೆ ಕ್ಷೀವರ್ಷ್ ಕ್ಷೀವರ್ಣ ಕ್ಷೇವ್ರಿಸ್ತೆ ಕ್ಷೀವರ್ಣ ಕ್ಷೀವರ್ಣ ಕ್ಷೀವರ್ಣ ಕ್ಷೇವ್ರಿಸ್ತೆ ಕ್ಷೀವರ್ಣ ಕ್ಷೀವರ್ಣ ಕ್ಷೇವರ್ಣ ಕ್ಷೇವರ್ಣ ಕ್ಷೇವರ್ಣ ಕ್ಷೇವರ್ಣ ಕ್ಷೇವ್ರಿಸ್ತೆ ಕ್ಷೀವರ್ಣ ಕ್ಷೇವರ್ಣ ಕ್ಷವರ್ಣ ಕ್ಷೇವರ್ಣ ಕ್ಷೀವರ್ಣ ಕ್ಷೇವರ್ಣ ಕ್ಷೇವರ್ಣ ಕ್ಷೇವರ್ಣ ಕ್ಷೇವರ್ಣ ಕ್ಷೀವರಣ್ಣ ಕ್ಷೇವರ್ಣ ಕ್ಷೀವರ್ಣ ಕ್ಷೇವರ್ಣ ಕ್ಷೀವರ್ಣ ಕ್ಷೇವರ್ಣ ಕ್ಷೀವರ್ಣ ಕ್ಷೀವರಿಸ್ತೆ ಕ್ಷೀವರ್ಣ ಕ್ಷೀವರ್ಣ ಕ್ಷೀವರ್ಣ ಕ್ಷೀವರ್ಣ ಕ್ಷೀವರ್ಣ ಕ್ಷೀವರಿಸ್ತೆ ಕ್ಷೀವರ್ಣ ಕ್ಷೀವರಿಸ್ತೆ ಕ್ಷೀವರಿಸ್ತೆ ಕ್ಷೀವರ್ಣ ಕ್ಷೀವರ್ಣ ಕ್ಷೀವರ್ಣ ಕ್ಷೀವರಿಸ್ತೆ ಕ್ಷೀವರ್ಣ ಕ್ಷೀವರ್ಣ ಕ್ಷೀವರ್ಣ ಕ್ಷೀವರ್ಣ ಕ್ಷೀವರ್ಣ ಕ್ಷೀವರಿಸ್ತೆ ಕ್ಷೀವರ್ಣ ಕ್ಷೀವರಿಸ್ತೆ ಕ್ಷೀವರ್ಣ ಕ್ಷೀವರ್ಣ ಕ್ಷೀವರ್ಣ ಕ್ಷೀವರ್ಣ ಕ್ಷೀವರಿಸ್ತೆ ಕ್ಷೀವರ್ಣ ಕ್ಷೀವರ್ಣ ಕ್ಷೀವರ್ಣ ಕ್ಷೀವರ್ಣ ಕ್ಷೀವರ್ಣ ಕ್ಷೀವರಿಸ್ ಕ್ಷೀವರ್ಣ ಕ್ಷೀವರ್ಣ ಕ್ಷೀವರ್ಣ ಕ್ಷೀವರಿಸ್ತೆ ಕ್ಷೀವರ್ಣ ಕ್ಷಿವರಿಸ್ತೆ

xelp}

ಕ್ಷೆಲೊಮಾಕ್ ಡಿಸೈನ್ ಅಂಡ್ ಟೆಕ್ ಲಿಮಿಟೆಡ್ ಸಿಸುವ್: ಎಶ್ 72006ಎ2015ಷಿಎರ್ 3082873. ದೋರಾಯತ ಕಚರು ಚಿಗ್ಗ ಚಿನ್ನ ಮಹೂ, ಬರ್ಟರ್ ಜಿರ್ಲ್ಸ್, 1 ಎ ಕ್ರಾನ್ಸ್, 5ನೇ ಬ್ಲಾಕ್, ಕೋರಾಯಕ, ಬೆಂಗೂರು- 560034. ದೊರೆಹಾಕ್ 080 4370 8360 ಇ.ಮೇರ್: Vaishali.kondthar@xelpmoc.in ವೆದಸೈಟ್: www.xelpmoc.in

ಕಂಪನಿಯ ಎಳನೇ ವಾರ್ಷಿಕ ಸರ್ವ ಸದಸ್ಯರ ಸಭೆಗೆ ಸಂಬಂಧಿಸಿದಂತೆ ಕೆಂಡರಿನಿಯ ವಿಳನೇ ವಾರ್ಷಿಕ್ ಸರ್ಜ ಸದಸ್ಯರ ಸಭೆಗೆ ಸಂಬಂಧಿಸಿದಂತೆ ಹೇಳುದಾರರ ಗಮನಕ್ಕಾಗಿ ಮತ್ತು ಇಂ...ಮತರಾನ ಮಾಹಿತಿ ನೋಟೀಸ್ ಸಹಭಗೆ ಈ ಮೂಲಕ ಗಮನಕ್ಕೆ ತರರು ಬಯಾವುದೇನೆಂದ ಕೆರೊಮಾಕ್ ಎಸ್ಟ್ ಅಂಡ್ ಚೆಕ್ ರಿಬಿಟೇಸ್ ಸಹಭಗೆ ಈ ಮೂಲಕ ಸಮಾಕ್ಷ ನೆರರು ಬಯಾವುದೇನೆಂದ ಕೆರೊಮಾಕ್ ಎಸ್ಟ್ ಅಂಡ್ ಚೆಕ್ ರಿಬಿಟೇಸ್ ಎಸ್ಟ್ ನಿರ್ದಾಶಕ್ಕೆ ವೈದ್ಯ ಅಂಡಿಸ್ಟ್ ಅಂಡ್ ಚೆಕ್ ರಿಬಿಟೇಸ್ ಎಸ್ಟ್ ನಿರ್ದಾಶಕ್ಕೆ (ಡುಪಿಂ) ಕಂಡೆಗಳ ಕಾರ್ನ ಅರಣ್ಯ ಮೂಲಕ ಬಳಕೆ ರೂಪಿಸದ ನಿರ್ದಾಶಕ್ಕೆ ಅನಿಯಾಗಳ ಅರಣನೆ ಅರಣಕ್ಕೆ ಆತ್ರ ಇಂಡಿಯ್, (ಬಿ.) ಚಂಡಿಸಿದ ನಿರ್ದಾಶಕ್ಕೆ ನಿರ್ದೇಶಕ್ಕೆ ಅನೇಕ್ ಅತ್ಯ ಇಂಡಿಯ್, (ಬಿ.) ಚಂಡಿಸಿದ ನಿರ್ದಾಶಕ್ಕೆ ಮತ್ತು ಸಮೇಕ್ ಸಹಭಾಗಳ ಕುಡುವನೆ ನೀಡುತ್ತಿದ್ದ ನಿರ್ದಾಶಕ್ಕೆ ಪ್ರತಾರಗಳ ಸಮಾರ್ಜನೆ ಸಿತ್ರವಾಗ್ ನಿರ್ದಾಶಕ್ಕೆ ನಿರ್ದಾಶಕ್ಕೆ ನಿರ್ದಾಶಕ್ಕೆ ನಿರ್ದಾಶಕ್ಕೆ ಸರ್ವಾಶಕ್ಕೆ ನಿರ್ದಾಶಕ್ಕೆ ಸರ್ವಾಶಕ್ಕೆ ನಿರ್ದಾಶಕ್ಕೆ ನಿರ್ದಾಶಕ್ಕ ಷೇರುದಾರರ ಗಮನಕ್ಕಾಗಿ ಮತ್ತು ಇ-ಮತದಾನ ಮಾಹಿತಿ ನೋಟೀಸ್

ಕೆಲ್ಲರ್ ಸಂತ್ಯೆಯ ಹೇಡೆಗಳನ್ನು ರಿಮೋಟ್ ಇ-ದಾಶವಾನ ಸೌಲಕ್ಷ್ಯ ಒದಗಿಳಿಂದ ಸಂಬಾರಗಿ ಅಧಿಕೃತ ಪತ್ರಿಯಾಗಿ ಕೊಡಗಿಸಿಕೊಂಡಿದೆ. ಮತ್ತು ಭೌತಿಕ ವಿಧಾನದಲ್ಲಿ ಹೇರುಗಳನ್ನು ಹೊಂದಿರುವ ಸದಸ್ಯರು ದೊಡಗಿಸಲಾಗಿತ್ತೆ ವಿಧಾನದ ಮೂಲಕ ಮತ್ತೆ ಚಲುಸಂಭಾವುದು ಸೇರಿದಂತೆ ಮಾಡನ ಮೂಲಕ ಮತ್ತೆ ಚಲುಸಂಭಾವುದು ಸೇರಿದಂತೆ ಮಾಡನ ಮೂಲಕ ಮತ್ತೆ ಚಲುಸಂಭಾವುದು ಸದಸ್ಯರು ಮಾಡಿಕಿ ಮತ್ತು ಸಂಪರ್ಣೆಗಳನ್ನು ಮತ್ತು ಇ-ಮೇಲ್ಗಳನ್ನು ನೇರೆದಂತೆ ಮಾಡನ ಮೊದಲು ಸದಸ್ಯರು ಸದಸ್ಯರು ಮಾಡಿಕಿಯನ್ನು ಎಡಎಂ ನೋಟಗಳನ್ನಲ್ಲಿ ನೀಡವಾಗಿದೆ. ನೀಡಿತ ಗಡುವುದ ದಿನಾಂಶದ (ಈ ಕೇಳೆ ಸದಲುವರು) ಕರ್ಷ ಅತ್ಯಕ್ಷಾಮಿಕ ತೆಗಳು ಮುಂದಿನವರ ಮತ್ತು ಮಾರ್ಪರ್ಯಗಳನ್ನು ಮತ್ತೆಯುತ್ತವರು ಅತ್ಯಕ್ಷಾಮಿಕ ನೀಡವನ್ನು ಎಡುವಿ ನೀಡುಕಿತ್ತವರು ಸರ್ವಜ್ಯ ಮಾಡುವುದು ಸರ್ವಜ್ಯ ಸದಸ್ಯರು ಎಡುವಿ ನೀಡುಕಿತ್ತವರು ಸರ್ವಜ್ಯ ಮತ್ತು ಬಳಕೆಕಾದರೆ ಎಡುವಿ ಮತ್ತು ಸರ್ವಜ್ಯಗಳನ್ನು ಮತ್ತೆಯುತ್ತವರು ಅಥವಾ ಸ್ಪರ್ಧಿಸಿಕೊಳ್ಳು ಮತ್ತೆಯುತ್ತವರು ಅಥವಾ ಸ್ವಿಪಿಸಿಕೊಳ್ಳುಮಾದು ಮಾಡುವುದ ಪ್ರವರ್ಣಗಳನ್ನು ಮತ್ತೆಯುತ್ತವರು ಅಥವಾ ಪ್ರತಿಕ್ಷಾಮಿಕ ಸರ್ವಜ್ಯಗಳನ್ನು ಸರ್ವಜ್ಯಗ

ಹಾಗೂ ರ-ದಾವಣನಾ ಮಾಡಲ್ ಆನ್ನು ಮೇಲ ಹೇಳದ ಅವಧ ಮುಗಿದ ಬಳಕ ಕ್ಷಾರ್ಶಾಟ್ ಎರೆಎಂ ಸ್ಥಳದಲ್ಲಿ (ವರ್ಸ್ನಾ ಸೋಟ್ ಮೂಲಕೆ) ಇ-ಮತರಾನ ಸೌಲಭ್ಯವನ್ನೂ ಕಲ್ಪಿಸಿದೆ ಹಾಗೂ ಈಗಾಗಿದೆ - ಇ-ಮಾಡಾನ ಮೂಲಕ ಮತೆ ಚಲಾಯಕರು ಸಭೆಯಲ್ಲಿ ಭಾಗತಹಿಸುವ ಸರಸ್ವರು ಎದುಎಂನಲ್ಲಿ ಇರಸ್ನಾ ಸೋಟ್ ಮೂಲಕ ಮತೆ ಚಲಾಯಕರು ಅವಶಾತರಿಯತ್ತದೆ. ನಡೆಯುವ ಮಾಡುಕು ಹೆಚ್ಚು ಸಂಸ್ಥನಿಯ ನಿರ್ವಹಿಸುವ ಸರಸ್ವರು ನಿರ್ವಹಣ್ಣ - ಅವರವನ ಅಥವಾ ಎಟಿಎಂ ಬೇಳೆ ಇರ್ಸ್ನಾ ಹೋಲ್ ಮೂಲಕ ಮತ ಚಲಾಯಕುವ ಸೌಲಭ್ಯವನ್ನು ಪರೆಯುತ್ತಿದ್ದು ಪರಿಸಿದ್ದು ಪರಿಸ್ತಿ ಪರಿಸಿದ್ದು ಪರಿಸ್ತಿ ಪರಿಸಿ ಪರಿಸ್ತಿ ಪರಿಸ್ತಿ ಪರಿಸಿ ಪರಿಸ್ತಿ ಪರಿಸ್ತಿ ಪರಿಸ್ತಿ ಪರಿಸ್ತಿ ಪರಿಸ್ತಿ ಪ್ರಕ್ಷಿ ಪರಿಸ್ತಿ ಪರಿಸಿದಿದ್ದ ಪರಿಸಿ ಪ್ರತಿ ಪರಿಸ್ತಿ ಪರಿಸಿ ಪ್ರತಿ ಪರಿಸಿ ಪ್ರತಿ ಪ್ರತಿ ಪ್ರತಿ ಪ್ರಕ್ಷಿ ಪರಿಸಿ ಪ್ರತಿ ಪ್ರತಿ ಪ್ರತಿ ಪರಿಸಿ ಪ್ರತಿ ಪ್ರತಿ ಪ್ರಕ್ಷಿ ಪ್ರತಿ ಪರಿಸಿ ಪ್ರತಿ ಪ್ರತಿ ಪ್ರತಿ ಪರಿಸ್ತಿ ಪ್ರತಿ ಪ್ರತಿ ಪ್ರತಿ ಪ್ರತಿ ಪ್ರತಿ ಪ್ರಿ ಪ್ರತಿ ಪ್ರಿ ಪ್ರತಿ ಪ್ರತಿ

ಗೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಶೌಲ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಶೌಲ್ಯವನ್ನು ಮೊಡಲುಕೊಳ್ಳಬಹುದಾಗಿದೆ.
(ಎ) ಭೌತಿಕ ವಿಧಾನದಲ್ಲಿ ಜೇರುಗಳನ್ನು ಹೊಂದಿರುವವರು, ತಮ್ಮ ಇ-ಮೇಲ್ ವಿಶಾನವನ್ನು ಜೋರುಗಳನ್ನು ಹೊಂದಿರುವವರು, ತಮ್ಮ ಇ-ಮೇಲ್ ವಿಶಾನವನ್ನು ಜೋರುಗಳನ್ನು ಸೋರಿಸುವವರು, ಕರ್ಮನೆ ಪ್ರಾಥಾಗಿ ಪರ್ಕ್ಷಿತ್ರಗೆ ಅನಿಸ್ಕೆ ಪ್ರತಿಸ್ಥೆ ಪ್ರತಿಸ್ತೆ ಪ್ರತಿಸ್ತ್ರೆ ಪ್ರತಿಸ್ತೆ ಪ್ರ

ವಾಸವಿ ಕ್ಷೆಡಿಟ್ ಕೋ-ಆಪರೇಟವ್ ಸೊಸೈಟಿ ನಿಯಮಿತ

ಮುಖ್ಯ ಕಥೇರಿ : ನಂ.108/1, ಶ್ರೀಚಕ್ರ ಈಸ್ಟ್ ಶಾರ್ಕ್ ರಸ್ತೆ, ವಾಸವಿ ಮಹರ್ ಎದಾರು, ಮಲ್ಲೇಕ್ಷ ಬೆಂಗಳೂರು-560 003, ರೂ : 080-23447014, 23318815, ಫ್ಯಾಕ್ಸ್ : 080-23318815

32ನೇ ಸರ್ವಸದಸ್ಯರ ಸಭೆ

ಅತ್ತೀಯ ಸದಸ್ಯರೇ

ಅತ್ಯೀಯ ಸದಸ್ಯರು. ನಿರ್ದೇಶವನ್ನರ ಸಭೆಯನ್ನು ದಿನಾರಕ :11.09.3023 ರ ಭಾವವಾರ ಬೆಳಗ್ಗೆ 18.00 ಪ್ರಾನಂತ್ರ ಮಧ್ಯತ್ತರಾದ ಪ್ರಿ ರಾ.ಪ. ರವಿವರಣಿಕ್ ತರದ ಅಧ್ಯಕ್ಷತೆಯಲ್ಲಿ ಈ ಕೆಳಕರದ ವಿಷಯಗಳನ್ನು ಪ್ರತಿಕ್ಕೆ ಸಂತ್ಯಾತ ಪ್ರತಿಕ್ಕೆ ಸಂತ್ಯಾತ್ರವಾಗಿ ಪ್ರತಿಕ್ಕೆ ಸಂತ್ಯಾತ್ರವಾಗಿ ಪ್ರತಿಕ್ಕೆ ಸಂತ್ಯಾತ್ರವಾಗಿ ಸರ್ವಹಿಸುವುದು ಪರೀಕ್ಷಿತ್ರವಾಗಿ ಸರ್ವಹಿಸುವುದು ಪರೀಕ್ಷಿತ್ರವಾಗಿ ಸುವುದು ಪರೀಕ್ಷಿತ್ರವಾಗಿ ಸರ್ವಹಿಸುವುದು ಪರೀಕ್ಷಿತ್ರವಾಗಿ ಸುವುದು ಪರೀಕ್ಷಿತ್ತವಾಗಿ ಸುವುದು ಪರೀಕ್ಷಿತ್ತವಾಗಿ ಸುವುದು ಪರೀಕ್ಷಿತ್ತವಾಗಿ ಸುವುದು ಪ್ರತಿಕ್ಷಿತ್ತವಾಗಿ ಸುವುದು ಪರೀಕ್ಷಿತ್ತವಾಗಿ ಸುವುದು ಪ್ರತಿಕ್ಷಿತ್ತವಾಗಿ ಸುವುದು ಸುವುದು ಪ್ರತಿಕ್ಷಿತ್ತವಾಗಿ ಸುವುದು ಪ್ರತಿಕ್ಷಿತ್ತವಾಗಿ ಸುವುದು ಪ್ರತಿಕ್ಷಿತ್ತವಾಗಿ ಸುವುದು ಪ್ರತಿಕ್ಷಿತ್ತವಾಗಿ ಸುವುದು ಸುವುದು ಪ್ರತಿಕ್ಷಿತ್ತವಾಗಿ ಸುವುದು ಪ್ರತಿಕ್ಷಿತ್ತವಾಗಿ ಸುವುದು ಸಭೆಯಲ್ಲಿ ಭಾಗವಹಿಸಲು ಕೊ

Date: 05-09-2022

ಉಪನಗರ ವರ್ಮಲ ರಸ್ತೆ (STRR) ಯೋಜನಾ ಪ್ರಾಧಿಕಾರ ನಗರ ಆಯುಕ್ತರ ಕಭೇರಿ, ಬಿಎಂ.ಆರ್.ಡಿ.ಎ. ನಂ.1, ಅಲಿ ಆಸ್ಕರ್ ರಸ್ತೆ, ಜೆಂಗಳೂಜ-560 052 ದೂರವಾಣಿ ಸಂಖ್ಯೆ? 22263479

ಸಾವಕನಹಳ್ಳಿ 81/1 0-27

ಸಾವಕನಹಳ್ಳಿ 81/1 1–19

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 14(ಎ) ರ ಅಡಿಯಲ್ಲಿ ಈ ಕೆಳಕಂಡ ಅರ್ಜಿದಾರರ

"ವೃಮಾಯ" ಪಲಯದಿಂದ "ವಾಣಿಜ್ನ" ಭೂಉಪಯೋಗಕ್ಕೆ ಭೂಉಪಯೋಗ ಬದಲಾವಣೆ ಕೊಂರಿ ಅರ್ಜ ಸಲ್ಲಿಸಿರುತ್ತಾರೆ. ಭೂಉಪಯೋಗ ಬದಲಾವಣೆ ಪ್ರಸ್ತಾವನೆಯ ವಿಪರಗಳು ಈ ಕೆಳಕಂಡಂತೆ ಇರುತ್ತವೆ. ಸದರಿ ಭೂಉಪಯೋಗ ಬದಲಾವಣೆ ಪ್ರಸ್ತಾವನೆಯ ಬಗ್ಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಈ ಪ್ರಕಟಣೆ ಪ್ರಕಟವಾದ ದಿನಾಂಕದಿಂದ 15 ದಿವಸಗಳೊಳಗಾಗಿ

-ಕ್ಷೇಪಣೆಗಳನ್ನು ಲಿಖಿತವಾಗಿ ಸದಸ್ಯ ಕಾರ್ಯದರ್ಶಿಗಳು, ಉಪನಗರ ವರ್ತುಲ ರಸ್ತೆ (STRR) ಯೋಜನಾ ಪ್ರಾಧಿಕಾರ ರಿಗಳೂರು ಕಥೇರಿಗೆ ಸಲ್ಲಿಸಲು ತಿಳಿಸಲಾಗಿದೆ. ನಿಗಧಿತ ಆವಧಿಯ ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು

ತಾಲ್ಲೂಕು ಹೋಬಳ

ಕಸಬಾ

ದೇವನಹಳ್ಳಿ

ದೇವನಹಳ್ಳಿ

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಜೆ. ಆಯುಕ್ಷರವರ ಕಲೇರಿ, ಪಶುಪಾಲನಾ ಭವನ, ಮೊದಲನೇ ಮಹಡಿ, ಸಿ.ವಿ.ಐ ಕಥೇರಿ ಮುಂಭಾಗ, ಬಳ್ಳಾರಿ ಮುಖ್ಯರಸ್ತೆ, ಹೆಚ್ಚಾಳ, ಬೆಂಗಳೂರು-560824 ಇ-ಮೇಲ್: pdkldabangalora@gmail.com ಘೋನ್: 080-29533854

> **ಟೆಂಡರ್ ಅ**ವಿಸೂಚನೆ (ಇ-ಪ್ರೊಕ್ಕೂರ್ಮೆಂಟ್ ಮೂಲಕ ಮಾತ್ರ)

ಆಯುಕ್ತರು, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ, ಬೆಂಗಳೂರು ವತಿಯಿಂದ ಕರ್ನಾಟಕ ರಾಜ್ಯದಲ್ಲಿ ಜಾನುವಾರು ವಿಮೆಯನ್ನು ಕೈಗೊಳ್ಳಲು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಶಾಧಿಕಾರದ (IRDA) ಅಡಿಯಲ್ಲಿ ನೋಂಡಾಯಿಸಲಾದ ವಿಮಾ ಸಂಸ್ಥೆಗಳಿಂದ ಇ-ಟೆಂಡರಿಂಗ್ ವ್ಯವಸ್ಥೆಯಡಿಯಲ್ಲಿ ಟೆಂಡರ್ ಆಹ್ವಾನಿಸಲಾಗಿದೆ. ವಿಮೆಗೊಳಪಡಿಸಲು ಉದ್ದೇಶಿಸಿರುವ ಜಾನುವಾರುಗಳು: ಸ್ಥಳೀಯ / ಮಿಶ್ರತಳ ಹಾಲು ಹಿಂಡುವ ರಾಸುಗಳು, ದನ / ಎಮ್ಮೆ / ಎತ್ತು, ಕತ್ತೆ, ಕುದುರೆ ಮತ್ತು ಇತರ ಚಾನುವಾರುಗಳು (ಆಡು, ಕುರಿ, ಹಂದಿಗಳು, ಮೊಲ).

ವಿಮೆಗೊಳಪಡಿಸಲುದ್ದೇಶಿಸಿರುವ ಜಾನುವಾರುಗಳ ಅಂದಾಜು ಸಂಖ್ಯೆ: 300000

ಲಭ್ಯವಿರುವ ಅಂದಾಜು ಅನುದಾನ ರೂ. 4500.00 ಲಕಗಳು

ರದಿಗಣಿಸಲಾಗುವದಿಲ

ರ್ಷಿ ಪರ್ವೀಕ್ ಕುಮಾರ್

ರ್ಷ್ಯಾಂ ಬಿನ್ ರದ್ದಾಂ ಸಾರೇಂದ್ರ ಬಾಬು,

ನಂ.ಎ-1002, ಬೈರವಿ ಕ್ರಷಲಕ್ಕುರ್ ಆಪಾರ್ಟ್ ಮೆಂಟ್ ರಾಕ್ಷ್ ಚರ್ಚ್ಎದುರು,

No: PDKLDA/LIV.INS./2022-23

ಆಸಕ್ತ ಅರ್ಹ ಟೆಂಡರ್ದಾರರು ದಿನಾಂಕ: 05-09-2022 ರಿಂದ ವೆಬ್ಸ್ಟೆಟ್ ಸಂಖ್ಯೆ https://e-proc.karnataka.gov.inಗೆ ಭೇಟಿ ನೀಡುವ ಮೂಲಕ ಸಂಪೂರ್ಣ ದಾಖಲೆಯನ್ನು ವೀಕ್ಷಿಸಬಹುದು. ಟೆಂಡರ್ದಾರರು ಎಲ್ಲಾ ಸಂಬಂಧಿತ ದಾಖಲೆಗಳನ್ನು 05-09-2022 ರಿಂದ 08-10-2022 ಸಂಜೆ 4.00 ರವರೆಗೆ ಅಪ್ಲೋಡ್ ಸಹಿ/-ಸದಸ್ಯ ಕಾರ್ಯದರ್ಶಿ, ಟೆಂಡರ್ ಆಹ್ವಾನ ಸಮಿತಿ ಸ್ಥಳ : ಬೆಂಗಳೂರು ಮಾಡಬಹುದು.

ಸಂಖ್ಯೆ: STRRPA/TP/CLU/59/2022-23 ල්ප්සම්

ಕಾರ್ಯನಿರ್ವಾಹಕ ಅಭಿಯಂತರ ಕಟೇರಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ವಾಗಲಕೋಬ

ರಶ್ಯಸ್ಥೆವಿ/ಬಾಗಲಕೋಟಿ/ಪಿರ-1.3/ಚಂಡರ್/2022-13/1176 ದಿನಾಂಕ: 06 ಅಲ್ಪಾವಧಿ ಇ-ಪ್ರೋಕ್ಕೂರಮೆಂಟ್-ಟೆಂಡರ ಪ್ರಕಟಣೆ

ಕರ್ನಾಟಕ ಸರ್ಕಾರದ ಮಾನ್ಯ ರಾಜ್ಯಪಾಲರ ಪರವಾಗಿ ಕಾರ್ಯನಿರ್ವಾಹಕ ಇಂಜಿನೀಯರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ನ ವಿಧಾಗ, ಮಾಗಲಕೋಟ ರವರಿಂದ ಕುಡಿಯುವ ನೀರು ಕಾರುಗಾಂಗಳಿಗೆ ಅರ್ಹ ಗುತ್ತಿಗೆದಾರರಿಂದ ಟೆಂಡರ್ ಆಹ್ವಾನಿಸಲಾಗಿದ್ದು, ವಿವರ ಈ ಕೆಳಗಿನಂತಿದೆ.

Bagalkot Taluka JJM - 2215:
1) Indent No - 44591 (Hirehodlur) APT - 4.87 Lakhs c Mudhol Taluka
1) Indent No - 45604 (Timmapur) APT - 77.52 Lakhs dlur)APT-4.87 Lakhs call-2

1) ಟೆಂಡರ್ ಅರ್ಜಿ ಬೆಲೆ ಮತ್ತು ಇ.ಎಮ್ ಡಿ ಮೊತ್ತ ಇ-ಪ್ರೋಕ್ಕೂರಮೆಂಟ್ ಪ್ರಕಾರ

ಚಿಂಡರ್ ಪಾರಂ ಸಲ್ಲಿಸುವ ಅಂತಿಮ ದಿನಾಂಕ: 13-09-2022 ಸಾಯ:
 5.30 ಗಂಟೆಯ ವರೆಗೆ 3) ಹೆಚ್ಚಿನ ವಿವರಗಳಿಗಾಗಿ ಅಂತರ್ಜಾನ ನೋಡಬಹುದಾಗಿದೆ. ವಿಳಾಸ www.eproc.karnataka.gov.in.

ಸಹಿ/- ಕಾರ್ಯನಿರ್ವಾಹಕ ಇಂಜಿನೀಯರರ ್ತ ಗ್ರಾಕುನೀಮತ್ತುನೈ ವಿಧಾಗ, ಬಾಗಲಕೋಟ

American ex. sector divid, stort-good write.

I not the contract divided write.

I not the contract divided write.

Sector divided write.

ಜಾಹೀರಾತಿಗಾಗಿ ಸಂಪರ್ಕಿಸಿ: 9845438807 9611755391

ವಾಸವಿ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ನಿಯಮಿತ ನಂ.108/1, ಶ್ರೀಚಕ್ತ, ಎರಡನೇ ಮಹಡಿ, ಈಸ್ಟ್ ಪಾರ್ಕ್ ರಕ್ತೆ, ವಾಸವಿ ಮಹಲ ದೆಂಗಳೂರು-560 003, ದೂ.880-23565546, ಇ-ಮೇರ್ : vasavihou ನೊಂದಣೆ ಸಂಸ್ತೆ : ದಿಆರ್.ರಿ-1/ನೋಂದಣೆ/07/11126/2010-11 ದಿನಾಂಕ :

13ನೇ ಸರ್ವಸದಸ್ಯರ ಸಭೆ

ಅತ್ಯೀಯ ಸಮಸ್ಯರೇ, ನಾರ್ಯ ಹರಿಯೂ ಕರ್ಣ ಸರ್ವಸದಪ್ಪರ ಸಥೆಯನ್ನು ದಿನಾಂಕ : IL.09.1022 ರ ಭಾನುವಾರ ಸಾಧ್ಯಪ್ಪ 0.30 ಕ್ರಾಲನೆಗೆ ಸಂಘದ ಅಧ್ಯಕ್ಷಯದ ಶ್ರೀ ರಾ.ಶ. ದಮಾರಕರ್-ದರದ ಅಧ್ಯಕ್ಷತೆಯನ್ನು ಈ ಕೇಕಂದ ಮೂರ್ಯಕರ್, ಕರ್ನಾ ಮಾಡು ಮಹರ್, ಅನ್ನ್ ಹಾರ್ಕ್ ರಸ್ತೆ, ನಿಕ್ಕೆ ಅಧ್ಯಕ್ಷ ಮೊದ್ದೆ ಜ್ಞಾರಿ, ದುರಾಸವಿದ್ದ ಸರ್ವಶಿಷ್ಟರು, ಸಂಘದ ಸಮಸ್ಯರಣ ಹತ್ತು ಸಭೆಗೆ ತಪ್ಪರೇ ಭಾನವಿದುಕರಣಗಿ ಪಕ್ಷಕ್ಷಗಳ, ಈ ಸಭೆಯ ನೋಟಿಕರು ಅಂಡ ಮಾರ್ಕ ಅರ್ಥ ಸಮ್ಯರು ಕೇಳಾಟಿಕರು ಅಂಡ ಮಾರ್ಕ ಅರ್ಥ, ಸಭೆಯ ಸಂಘಟನೆ ಅರ್ಥ ಮಾರ್ಕ ಪರ್ವಶಿಷ್ಟರು, ಸಭೆಯ ಸಂಘಟನೆ ಅರ್ಥ ಮತ್ತು ಪಕ್ಷಕ್ಕಾಗಿ ಈ ಸಭೆಯ ಸ್ಥೆಗಳು ಸಭೆಯ ತಿಳಿಯಾಗಿಕೆ ಪಕ್ಷಕ್ಕಾಗಿ ಮಾರ್ಕ ಸರ್ಭದಿ ಸುರ್ವಹ ಸಮ್ಯರು ಈ ಸತ್ತಿತ್ತಾ ಪಕ್ಷಕ್ಕಾಗಿ ಸಭೆಯ ತಿಳಿಯಾಗಿಕೆ ಪಕ್ಷಕ್ಕೆ ಸಭೆಯ ತಿಳಿಯಾಗಿಕೆ ಸಕ್ಷಕ್ಕೆ ಸಭೆಯ ತಿಳಿಯಾಗಿಕೆ ಪಕ್ಷಕ್ಕೆ ಸಭೆಯ ತಿಳಿಯಾಗಿಕೆ ಸಕ್ಷಕ್ಕೆ ಸಕ್

ದಿನಾಂಕ: 07.09.2022.

ವ್ಯವಸಾಯ

ವ್ಯವಸಾಯ

ವಾಣಿಜ್ಞ

ಓದುಗರ ಗಮನಕ್ಕೆ

ಪತ್ರಿಕೆಯಲ್ಲಿ ಪ್ರಕಟವಾಗುವ ಜಾಹೀರಾತುಗಳು ವಿಶ್ವಾಸಾರ್ಹವಾದವು. ಆದರೆ ಅದರಲ್ಲಿ ಪ್ರತಿಪಾದಿತವಾದ ವಸ್ತು, ವಿಷಯ ವಿಚಾರಗಳು ಜಾಹೀರಾತುದಾರರ ಆಭಿಪ್ರಾಯ ಆಗಿರುತ್ತವೆಯೇ ಹೊರತು

ಪತ್ರಿಕೆಯ ಅಭಿಪ್ರಾಯಾ -ಜಾಹೀರಾತು ವ್ಯವಸ್ಥಾಪಕರು Place: Bengaluru Date: 07.09.2022

ಹಂಚೀಪುರ ಕೆರೆಗೆ ಬಾಗಿನ ಅರ್ಪಣೆ

ನೆಲಮಂಗಲ : ಕೆರೆಕುಂಟೆಗಳ ಸಂಶಕ್ಷಣೆಯಾದರೆ ಮಾತ್ರ ಕುಡಿಯುವ ನೀರಿನ ಜಲಮೂ ಲಗಳ ಆಂತರ್ಜಲ ಮಟ್ಟ ಹೆಚ್ಚಾಗಲಿದೆ ಎಂದು ಬಿಜೆಪಿ ಮುಖಂಡ ಭವಾನಶಂಕರ್ ಬೈರೇ ಗೌಡ ಸಲಹೆ ನೀಡಿದರು, ತಾಲೂಕಿನ ಹಂಚೀಪುರ ಗ್ರಾಮದ ಕೆರೆ ಕೋಡಿ ಬಿದ್ದ ಬೆನ್ನಲ್ಲಿ ಗ್ರಾಮಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಪೂಜೆ ಸಲ್ಲಿಸಿ ಬಾಗಿನ ಅರ್ಪಿಸುವ ಮೂಲಕ ಕೆರೆಯ ಬಗ್ಗೆ ಜಾಗೃತಿ ಮೂಡಿಸಿ ಮಾತನಾಡಿ, ಮನುಷ್ಕನಿಗೆ ಶುದ್ದಕುಡಿಯುವ ನೀರು ಸಿಗದಿದ್ದರೆ ಬದುಕುವುದೇ ಕಷ್ಟ ಎಂಬುದು ವಾಸ್ತವ ಸತ್ಯ. ಆದ್ದರಿಂದ ಕುಡಿಯುವ ನೀರಿನ ಜಲಮೂಲಗಳಾದ ಕೊಳವೆ ಬಾವಿ ಹಾಗೂ ಬಾವಿಗಳಲ್ಲಿ ನೀರು ತುಂಬಿ ಕೆರೆಗಳಿಗೆ ಚೀವಬಂದು ಉಸಿರಾಡಲು ಕೆರೆಕುಂಟೆಗಳಿಗೆ ನೀರು ಬರಬೇಕು. ಬಹಳಷ್ಟು ವರ್ಷಗಳ ನಂತರ ಹೆಚ್ಚು ಮಳೆಯಾಗಿ ಎಲ್ಲಾ ಕೆರೆಗಳು ಕೋಡಿ ಬಿದ್ದಿವೆ, ಕೆರೆಗೆ ಕೋಡಿ ಬಿದ್ದ ಪರಿ ನಾರದ ಮಟ್ಟ ಮಾರುತ್ತಗೆ ಎರಲ್ಲ ಕರಣಕ್ಕೆ ಮೇಡಿ ಬಳ್ಳವೆ. ಕರ್ನು ಮೇಡಿ ಬಟ್ಟ ಎರ ನಾಮ ಯಾವುದೇ ಸಮಸ್ಯೆಗಳು ಎದುರಾಗವಂತೆ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸು ವುದು ನಮ್ಮ ಪೂರ್ವಜರು ಹೇಳಿಕೊಟ್ಟ ಸಂಸ್ಕೃತಿಯಾಗಿದೆ.



JCK INFRA PROJECTS LIMITED

CIN: U70200KA1974PLC002524
Registered office: NO 309, lst Floor, Westminster 13,
Cunningham Road, Bangalore-560 052.
Email: jckinfra@gmail.com | Website: www.jckgroup.in

NOTICE OF 46TH ANNUAL GENERAL MEETING

Notice is hereby given that the 46th Annual General Meeting (AGM) of the Company will be held on Thursday, 28th September 2022 at 3.00 PM, through Video Conferencing (VC) /Other Audio Visual Means (OAVM) to transact the pusinesses mentioned in the AGM Notice.

sinesses mentioned in the AGM Notice.
Compliance with the General Circulars dated 08.04.2020, 13.04.2020
05.2020, 13.01.2021 and 05.05.2022 issued by Ministry of Corporate
airs (MCA) in view of COVID-19 pandemic and applicable provisions of the
mpanies Act, 2013 the Company is sending Notice of 46th AGM along the
mplate Annual Report by email to its Members.

complete Annual Report by email to its Members. The shareholders whose email dis are not yet registered with the Company are requested to register their contact number and email id with the Company's EATA Integrated Management Services PV. Ltd., at gis@integratedindia in by providing their name registered as per the records of the Company's address, contact number, email ID, PAN, DPID/Client ID or Folio Number and number of shares held by them. The shareholders are also requested to demait their shares by contacting respective Depository Participants (DP'e).

The Register of members and Share Transfer books are closed from September 19th 2022 to September 29th 2022 to September

september 1 win 2002 to september 2 win 2002 (both days inclusive).

The Notice calling the 48th ASM and complete Annual Report of the Company is available on website of the Company www.jckgroup.in/investors. The Company has afready sent soft copy of 48th Annual Report to all shareholders whose e-mail address are available on 02.09.2022.

In case of any query/grievance(s) connected with registration of the Company for receiving AGM notice, participation and voting i meeting, members may contact the Company at jokinfra@gis@integratedindia.in.

By order of the Board of Directors For JCK Infra Projects Limited Sd/-Krishan Kapur DIN: 05183136 Janaging Direct



ಉಪನಗರ ವರ್ತಲ ರಸ್ತೆ (STRR) ಯೋಜನಾ ಪ್ರಾಧಿಕಾರ

ಮಹಾನಗರ ಆಯುಕ್ತರ ಕಛೇರಿ, ಬಿ.ಎಂ.ಆರ್.ಡಿ.ಎ., ನಂ.1, ಆಲಿ ಆಸ್ಕರ್ ರಸ್ತೆ, ಬೆಂಗಳೂರು-560 052 ದೂರವಾಣಿ ಸಂಖ್ಯೆ: 22263479

#ost; STRRPA/TP/CLU/45/2022-23

කුජසස්

නොගෙන් නිශ්ශ කාල ආක්ෂාවන් රෝදනකා නැති, 1961ල් අත 14(3) ඒ පමණතු සෑ අමෙයේ සේකානගේ "පුක්තාගේ" ස්පාකාරයේ "තියද" ආගෝත්වයේ ස්තාන්ත්රයේ සේකාන්ත ස්තාන්ත ස්තාන්ත වෙන සේකාන්ත ප්රතිශ්ණ සේකාන්ත ස්තාන්ත ස්තාන්ත විත්රණ සේ අමෙත්තමේ පහමුයි. ස්තව ස්තාන්තයේගේ සටහනක් සුකුක්තිය හැරී යනකුත් ප්ලේක්ණත්තුවී, ಈ සුනියේ සුමාකකට වනමේරයට 18 ದಿವಸಗಳೊಳಗಾಗಿ ಅಕ್ಷೀಪಣೆಗಳನ್ನು ಲಿಖಿತವಾಗಿ ಸದಸ್ಯ ಕಾರ್ಯದರ್ಶಿಗಳು, ಉಪನಗರ ವರ್ಮಲ ರಸ್ತೆ (STRR) ಯೋಜನಾ ಪ್ರಾಧಿಕಾರ, ಬೆಂಗಳೂರು ಕಭೇರಿಗೆ ಸಲ್ಲಿಸಲು ತಿಳಿಸಲಾಗಿದೆ. ನಿಗಧಿತ ಅವಧಿಯ ನಂತರ ಬರುವ ಯಾವುದೇ ಅಕ್ಷೀಪಣೆಗಳನ್ನು ಪರಿಗಣಿಸಲಾಗುವುದಿಲ್ಲ. sociate statue man not Digener sociate unusual

ರಾಕ್ಷ್ ಚರ್ಚ್ಎಯರು,				790.	may Serv			1900	10.	-D-70	da madan	dantes da contant	
ಜೇಳಿಕರೆ ಮೈನ್ ರೋಡ್, ಕಲ್ಯಾಣನಗರ, ಬೆಂಗಳೂರು,				(1)	(2)	(3)	(4)	(5)	(6)	(7)	(8)	(9)	
ಷರಾ:- ಪ್ರಸ್ತಾವನೆಯಲ್ಲಿನ ಪ್ರಶ್ನಿಕ ಜಮೀನಿನ ಪರಿಸರದಲ್ಲಿ ವಾ	1	ಶ್ರೀ ಟ.ಕೃಷ್ಣಪ್ಪ ಜನ್ ತಿಮ್ಮಯ್ಯ	ದೇವನಹಳ	वंगाय	ಸಾವಕನಹಳ್ಳ	53/&4	1-30						
ವೆಳವಣಿಗೆಗೆ ವೇಡಿಕೆ ಇದ್ದು, ವಾಣಿಜ್ಯ ವೆಳವಣಿಗೆಯಿಂದ				2	ಶ್ರೀ ಸಂಜೀವಪ್ಪ ಜಿನ್ ಚಿಕ್ಕಬಲಯ್ಯ	ದೇವನಹಳ	##\$TE	ಸಾವಕನಹಳ್ಳ	53/8/14	0-20			
ಸಾರ್ವಜನಿಕ ಹಿತಾಸಕ್ತಿ ಅಡಗಿದೆ ಎಂದು ತಿಳಿಸುತ್ತಾ, ಸದರಿ	3	ಶ್ರೀ ಚಿಕ್ಕತಾಯಪ್ಪ ವರ್ನ್ ಚಿಕ್ಕಓಬಯ್ಯ	ದೇವನಹಳ್ಳ	ಕಸವಾ	ಸಾವಕನಹಳ್ಳ	53/614	0-20						
ಭೂಉಪಯೋಗ ಬದಲಾವಣೆ ಮಾಡಿಕೊಳ್ಳಲು ಇಚ್ಛಿಸಿರುವುದಾ		ತಿಳಿಸಿರುತ್ತಾರೆ.	2000 2000	4	ಶ್ರೀ ನಾಗಪ್ಪ ಪರ್ನ ಚಿಕ್ಕೆಟಲಯ್ಯ	ದೇವನಹಳ	Stiern	ಸಾದಕನಹಳ್ಳ	53/4/14	0-20			
	ಸಹಿ/- ಸದಸ್ಯ ಕಾರ್ಯದರ್ಶಿಗ	d who		- 5	ಶ್ರೀ ಎಂ.ಮುನಿಕೃಷ್ಣಪ್ಪ ವರ್ನ್ ಸಂಜೀವಪ್ಪ	ದೇವನಹಳ್ಳ	5×izo	मा जनसंबंध	53/614	0-20			
min	ನಗರ ಮತ್ತು ಗ್ರಾಮಾಂತರ ಯೋಜ		ರ್ವೇಶಕರು.	6	ಶ್ರೀಮತಿ ಚಿನ್ನಲಕ್ಷ್ಮಮ್ನ ಕೋಂ								
	ವರ್ಷಲ ರಸ್ತೆ (STRR) ಯೋಜ			l	ಲೇಟ್ ಚಕ್ಕಮುನಿಕಾಮಪ್ರ	ದೇವನಹಳ್ಳ	8x1525	ಸಾದಕನಹಳ್ಳ	53/4/7	2-00			
ಕೋವಿಡ್-19 - ಗಾಆಸುದ್ದಿ ಪರದವೇಡಿ, ಪವಾಬ್ಯಾರಿಯ			A CONTRACTOR OF THE PARTY OF TH	7	ಶ್ರೀಮತಿ ದೊಡ್ಡಚಿನ್ನಮ್ಮ ಕೋಂ ಮುನಿಯಪ್ಪ	ದೇವನಹಳ್ಳ	8000	ಸಾವಕನಹಳ್ಳ	53/6/4	0-20			
overta O	*** · **	Name and Address of the Owner, where the Owner, which is the Own	난 집업계	8	ಶ್ರೀಮತಿ ಜಿಕ್ಕಟಿನ್ನಮ್ಮ ಕೋಂ ಲೇಟ್ ಅಂಜಿನಪ್ಪ	ದೇವನಹಳ್ಳ	existe	ಸಾವಕನಪಳ್ಳ	53/84	0-20			
ದ್ರಾಪ್ತ ವರ್ಷ ಪ್ರಕ್ರಿಸ್ ಕಾರ	oald states T	To one	yo.bas	.9	ಶ್ರೀ ಗಂಗರಾಜು ಜಿನ್ ಚನ್ನರಾಯಪ್ಪ	ದೇವನಹಳ್ಳ	#History	ಸಾವಕನಹಳ್ಳ	53/4/4	1-00			
	A.		_	10	ಶ್ರೀಮತಿ ಲಕ್ಷ್ಮಮ್ನ	ದೇವನಹಳ್ಳ	ಕಸವಾ	ಸಾವಕನಹಳ್ಳ	53/6/11	0~20			
ಕರ್ನಾಟಕ	🎄 ಸರಕಾರ			11_	ವರ್ಷ ಲೇಟ್ ಅಂಜಿನಪ್ಪ	ದೇವನಹಳ್ಳ	STITUTE	ಸಾವಕನಹಳ್ಳ	53/661	0-10			
ಕಾರ್ಯನಿರ್ವಾಹಕ ಇ	ಇಂಜಿನಿಯರದ ಕಣೆ	rea.		11.	ಶ್ರೀಮತಿ ಮುನಿಯಮ್ಮೆ ಕೋಂ ಲೇಟ್ ರಾಜಣ್ಣ	ದೇವನಪಳ್ಳ	8,412.0	ಸಾವಕನಹಳ್ಳ	53/4/1	1-10			
			-	12	ಶ್ರೀಮತಿ ಮುನಿಯಮ್ಮ.ಉ	ದೇವನಹಳ	STITUTE	ಸಾವಕನಹಳ್ಳ	53/45	2-00			
ಲೋಕೋಪಯೋಗಿ ಇಲಾಖೆ, ವ		ರಾಚಿಸಲಂ	ಎ	13	ರ್ಷಿ ದೊಡ್ಡಆಂಜಿನಪ್ಪ ಏನ್ ಲೇಟ್ ಮುನಿಯಪ್ಪ	ದೇವನಹಳ	<u>ಕಸವಾ</u>	ಸಾವಕನಹಳ್ಳ	53/cu3	2-00			
ದೂರವಾಣಿ ಸಂಖ್ಯೆ	: 0824 -2423169			14	ಶ್ರೀ ರಾಜಣ್ಣ ಬೆನ್ ಸಾಕು ತಂದೆ ಪಾಪಯ್ಯ	ದೇವನಹಳ	93330	ಸಾವಕನಹಳ್ಳ	53/8/12	1-00			
ಕೃ.ಸಂ.ಲೋ.ಇ:ಮಂ.ವಿ:ಟಿ.ಎನ್.ಡಿ 33ಇ:4059:ಕೋರ್ಟ್ ಕಟ್ಟಡ:2	2022-23:tfu-2	ದಿನಾಂ	∉: 07.09.2022	15	ಶ್ರೀಮತಿ ಮುನಿಯಮ್ಮ ಬಿನ್ ಲೇಟ್ ಪಾಪಯ್ನ	ದೇವನಹಳ್ಳ	57170	ಸಾವಕನಹಳ್ಳ	53/4/12	1-00			
	ಂಡರ್ ಪ್ರಕಟಣೆ			16	ಶ್ರೀಮತಿ ಮುನಿಯಮ್ಮ ಕೋಂ ಲೇಟ್ ಮುನಿನರಸಿಂಹಯ್ಯ ಹಾಗೂ ಶ್ರೀಮತಿ ಮುನಿವೆಂಕಟಮ್ಮ ಕೋಂ ಲೇಟ್ ನಾರಾಯಣಶ್ರ	ದೇವನಹಳ್ಳ	87320	ಸಾವಕನದಲ್ಲ	53/4535	1-00			
 ಈ ಕೆಳಕಾಣಿಸಿದ ಅನುಬಂಧದಲ್ಲಿನ ಕಾಮಗಾರಿಗೆ ಟೆಂಡರ್ನು ಮಂಗಳೂರು ವಿಭಾಗ ಮಂಗಳೂರು ಅವರಿಂದ ಕರ್ನಾಟಕ ರಾ ಸಾಂಡರ್ಡ್ ಟೆಂಡರ್ ಡಾಕ್ಕುಮೆಂಟ್ KW4 ಪ್ರಕಾಶ ಮತ್ತು : 	ುತ್ತಿಗೆದಾರರಿಂದ		ಶ್ರೀಮತಿ ವೈರಮ್ನ ಏನ್ ಲೇಟ್ ವೈರಪ್ಪ ಶ್ರೀ ಮೋಹನರಾಜು ಏನ್ ಲೇಟ್ ಮುನಿರಾಜು ಮತ್ತು ಶ್ರೀಮತಿ ರತ್ನಮ್ಮ ಕೋಂ ಲೇಟ್ ತಿಮ್ನಣ್ಣ	ದೇವನವಳ್ಳ	<u>ಕಸವಾ</u>	ಸಾವಕನಹಳ್ಳ	53/4/36	1-00	<u>ವ್ರವಸಾಯ</u>	ವಸತಿ			
ಮುಂಬಾತರ ಅಮಂತ್ರಿಸಲಾಗಿದೆ.		77 ANY	0.00	18	ಶ್ರೀಮತಿ ನಾರಾಯಣಮ್ಮ ಕೋಂ ಮುನಿಯಪ	ದೇವನಹಳ	#FEETO	ಸಾವಕ್ಷನಹಳ	53/2/68	1-10	200000	200	
2 ಟೆಂಡರ್ ಡಾಕ್ಯುಮೆಂಟುಗಳನ್ನು Government of				19	ಶ್ರೀಮತಿ ಮುನಿನರಸಮ್ಮ ಕೋಂ ಮುನಿ ಅಂಜಿನಪ್ಪ	ದೇವನಹಳ	87070	ಸಾವಕನಹಳ	53/2/67	1=10	-		
https://www.eproc.karnataka.gov.in under lo ಡೌನರೋಡ್ ಮಾಡಿಕೊಳ್ಳಬಹುದು.	ogin for contractor ಮುಖಾಂತರ	ದಿನಾಂಕ; 16.89	9.2022 ರಿಂದ	20	ಶೀ ಚಿಕ್ಕಶಿಕ್ಷದ ಪನ್ ದೊಡ್ಡನಾಗದ	ರೇವನಪಳ	870570	ಸಾವಕನಹಳ್ಳ	53/2/73	0-20			
3 ಟೆಂಡರ್ ಇ.ಎಂ.ಡಿ ಹಣವನ್ನು ಆನ್ ಲೈನ್ e-procurement	portal ನಲಿ ಸೂಚಿಸಿದಂತೆ ನಿಗದಿಪಡಿಸಿ	ದ ರೂಪದಲಿ ಟೆಂ	ಚರ ಮಾನ ತಾ	21	ಶ್ರೀಮತಿ ಮುನಿಲಕ್ಕಮ್ನ ಕೋಂ ಲೇಚ್ ದೊಡ್ಡಪಿಳ್ಳಪ್ಪ	ರೇವನಹಳ	ಕಸವಾ	ಸಾವಕನಹಳ್ಳ	53/6/64	0-20			
ಅವಧಿಗಿಂತ ಹೆಚ್ಚಿಗೆ 45 ದಿನಗಳಿಗೆ ಚಲಾವಣೆಯಲ್ಲಿರುವಂತೆ ಪಡೆದ				22	ಶ್ರೀ ಮುನಿರಾಮಯ್ಯ ಏನ್ ಚಿಕ್ಕನಾಗಪ್ಪ	ದೇವನಹಳ	57500	ಸಾವಕನಹಳ್ಳ	53/6/74	0-11			
4 ಟೆಂಡರ್ಗಳನ್ನು ಆನ್ ಲೈನ್ ಮುಂಬಾತರ e-procuremer		ದಿನಾಂಕ ಮತ್ತು	ಅವಧಿಯೊಳಗೆ	23	ರ್ಷಿ ಕೃಷ್ಣಪ್ಪ ಏನ್ ಚಕ್ಕತಿಮ್ಮಯ್ಯ	ದೇವನದಳ	#XXXX	ಸಾವಕನಹಳ	53/8/93	0-15			
ಸಲ್ಲಿಸತಕ್ಕದ್ದು. ನಂತರ e-procurement portal ನಲ್ಲಿ ಸ ಸಮುಖದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರರು ಲೋಕೋಷ				-	ರ್ಷಿ ಜಯಣ್ಣ ಜನ್ ಕೆಂಪಣ್ಣ	ದೇವನಹಳ	8X120	ಸಾವಕನಹಳ್ಳ	53/0/59/	1-13			
	ಒಟ್ಟು ಮುಂಗಡ ಶೇವಣಿ			I⊢		17.			£2				
	ಮೊತ್ತ ರೂ.18.381 ಲಕ್ಷ	Monitor .		25	ಶ್ರೀ ತಿಮ್ಮಯ್ಯ ವರ್ ಸೊಟ್ಟಪ್ಪ	ದೇವನಪಳ್ಳ	ಕಸಭಾ	ಸಾದಕನಹಳ್ಳ	53/4/40	1-02			
ಅಂದಾಜು	फ़ार्ग−1 फ़ार्ग−2		hadn	26	<u>ರೀ</u> ಮುನಿಗಂಗಪ್ಪ ಏನ್ ಮುನಿನರಸಪ್ಪ	ದೇವನಹಳ್ಳ	######	ಸಾವಕನಹಳ್ಳ	53/8/65	0~24			
ಕ್ರ. ಕಾಮಗಾರಿಯ ಹೆಸರು (ಗಂ	ಇ - ಮೋರ್ಟರ್ ಗೆ ಇ - ಮೋರ್ಟರ್	ಪ್ರೊಸೆಸಿಂಗ್ ಶುಲ	ಕಾಲಾವಧಿ	27	ಶ್ರೀ ರಾಮೇಗೌಡ ಜನ್ ಲೇಟ್ ಚಿಕ್ಕಮರಿಯಪ್ಪ	ದೇವನಹಳ್ಳ	हमा क्क	ಸಾವಕನಹಳ್ಳ	53/469	0=16			
Ao.	ಕಡ್ಡಾಯವಾಗಿ ಅಥವಾ ಸಲ್ಲಿಸಬೇಕಾದ ಬ್ಯಾಂಕ್ ಗ್ರಾರಂಟ	(da.	(ಮಳೆಗಾಲ	28	ಶ್ರೀ ಲೋಕೇಶ ಏನ್ ಲೇಟ್ ರಾಮಯ್ಯ	ದೇವನಹಳ್ಳ	55ER	ಸಾವಕನಹಳ್ಳ	53/617	2-00			
च् <u>र</u> ापक्)	ಸಲ್ಲಿಸಬೇಕಾದ ಬ್ಯಾಂಕ್ ಗ್ಯಾರಂಟಿ ಮೊತ್ತ ಮುಖಾಂತರ (ರೂ. ಲಕ್ಷಗಳಲ್ಲಿ) (ರೂ. ಲಕ್ಷಗಳಲ್ಲಿ)	त्व <u>म</u> ्बर्ग	ಸೇರಿ)	29	ಶ್ರೀವಾತಿ ಪದ್ಮ ಶ್ರೀ ನಂದ್ಯಾಲ ಕೋಂ ವೆಂಕಟ್ ನಂದ್ಯಾಲ	ದೇವನಪಳ್ಳ	ಕಸವಾ	ಸಾವಕನಹಳ್ಳ	153	2-05 (0-0) rood a			
ರಕೃಶೀರ್ಷಿಕ:-4059-80-051-0-32-386-		0.0		II.						ಖರಾಬು ಸೇರ)			
ನ್ಯಾಯಾಲಯ ಕಟ್ಟಡಗಳ ನಿರ್ಮಾಣಯಡಿ:- 1 ಮತ್ತೂರು ತಾಲೂಕು ಬನ್ನೂರಿನ ಆನೆಮಜಲು 1838.00	100000.00 1738100.000	As displyed	24	24	ш		ದೇವನಹಳ	sixim	ಸಾವಕನಪಳ	57/1	2-19		
ಎಂಬಲ್ಲಿ ನ್ಯಾಯಾಲಯ ಕಟ್ಟಡಗಳ ಸಂಕೀರ್ಣ		e- portal	acristo	30	ಶ್ರೀಮತಿ ಮುನಿನಾಗಮ್ನ	ದೇವನಹಳ	ಕಸವಾ	ಸಾವಕನಹಳ	53/02	0-21			
(ಎರಡನೇ ಹಂತ) ನಿರ್ಮಾಣ ಕಾಮಗಾರಿ				31	ಶ್ರೀ ಗಾರುಮೂರ್ತಿ ಬಿನ್ ಮುನಿಗುರಪ	ದೇವನಹಳ	strice	ಸಾವಕನಹಳ	53/2/108	0-16			
ಗುತ್ತಿಗೆ ಪ್ರಕ್ರಿಯೆಯ ನಿಗಧಿತ ದಿನಾಂಕಗಳು ಈ ಕೆಳಗಿನಂತೆ ಇರುವವು:						ದೇವನಹಳ	#XIDD	ಸಾವಕನಹಳ್ಳ	53/2/89	0-26			
1 ಪೋರ್ಟರ್ ಅಂತರ್ ಜಾಲದ ವೆಬ್ ಸೈಟ್ ಮುಖಾಂತರ ಟೆಂಡರು	ದಿನಾಂಕ: 09.09.2022 ದಿಂದ			32	ಶ್ರೀ ಮುನಿಕಾಮಪ್ಪ ಬಿನ್ ದೊಡ್ಡಮುನಿಯಪ್ಪ ಶ್ರೀ ದೊಡ್ಡರಂಗಪ ಬಿನ್ ಲೇಟ್ ದೊಡ್ಡಕವಿರಪ	ದೇವನಹಳ	existe	ಸಾವಕನಹಳ	53/8/72	0-16			
ಡಾಕ್ಕು ಮೆಂಟ್ ಗಳನ್ನು ಪಡೆಯಬಹುದಾದ ದಿನಾಂಕ				34	ಹೀ ಪರಸಿಂಪಮೂರ್ತಿ ಜನ್ ಲೇಟ್	ದೇವನಕಳ	#X100	ಸಾವಕನಹಳ	53/4/31	1-00			
2 ಗುತ್ತಿಗೆ ಸಭೆ ನಡೆಯುವ ಸ್ಥಳ ಮತ್ತು ದಿನಾಂಕ	ದಿನಾಂಕ: 19.09.2022 ಕಾರ್ಯನಿರ್ವಾ		2000		ಮುರಿಯಪ್ಪ ಉ.ಲಕ್ಷಪ್ಪ			, and the	-	5,550			
ಲೋಕೋಪಯೋಗಿ ಇಲಾಖೆ ಮಂಗಳೂರು ವಿಭಾಗ, ಮಂಗಳೂರು 3 ಸಹಸೆ ಕೇಳುವ ಕೊನೆಯ ದಿನಾಂಕ ದಿನಾಂಕ: 23,09,2022 (ಸಂಚೆ 5,30ರ ಪರೆಗೆ)					ಶ್ರೀ ಚೌರಪ್ಪ ಜನ್ ಲೇಚ್ ಮುನಿಕಾಮಪ್ಪ ಶ್ರೀ ಪಾರಾಯಣಾಗಾಗಿ ಬಿನ್ ಲೇಟ್ ಕಾಂಡ್	ದೇವನಹಳ್ಳ	ಕಸವಾ	ಸಾವಕನಹಳ್ಳ	53/a/101	0-25			

Charl world mess ಕರ್ನಾಟಕ 🎎 ಸರಾ

ಕಾರ್ಯನಿರ್ವಾಹಕ ಇಂಜಿನಿಯರರ ಕಛೇರಿ ಲೋಕೋಪಯೋಗಿ ಇಲಾಖೆ, ಮಂಗಳೂರು ವಿಭಾಗ, ಮಂಗಳೂರು

ಅಲ್ಪಾವಧಿ ಟೆಂಡರ್ ಪ್ರಕಟಣೆ

- ಈ ಕೆಳಕಾಣಿಸಿದ ಅನುಬಂಧದಲ್ಲಿನ ಕಾರ್ಮಗರಿಗೆ ಟೆಂಡರ್ನ್ನು ಕಾರ್ಯನಿರ್ವಾಹಕ ಇಂಜಿನಿಯರರು ಲೋಕೋಪಬೋಗಿ ಇಲಾಖೆ, ಮಂಗಳೂರು ವಿಭಾಗ ಮಂಗಳೂರು ಅವರಿಂದ ಕರ್ನಾಟಕ ರಾಜ್ಯದ ರಾಜ್ಯ ಪಾಲರ ಪರವಾಗಿ ನೊಂದಾಯಿತ ಅರ್ಹ ಗುತ್ತಿಗೆದಾರರಿಂದ ನಾಂಡರ್ಡ್ ಟೆಂಡರ್ ಡಾಕ್ಯುಮೆಂಟ್ KW4 ಪ್ರಕಾರ ಮತ್ತು ಕರ್ನಾಟಕ ಪಾರದರ್ಶಕತೆ ಅಧಿನಿಯಮಗಳನ್ನೆಯ ಇ-ಪ್ರೊಕ್ನೊರ್ಡೆಯಿಟ್ ಮುಂಬಾತರ ಅಮಂತಿ ಸಲಾಗಿದೆ.
- ಚೆಂಡರ್ ಡಾಕ್ಯು ಮೆಂಟುಗಳನ್ನು Government of Karnataka e-procurement portal web site https://www.eproc.karnataka.gov.in under login for contractor ಮುಖಾಂಡರೆ ದಿನಾರಕ: 16.09.2022 ರಿಂದ ಡೌನಲೋಡ್ ಮಾಡಿಕೊಳ್ಳಬಹುದು.
- ಟೆಂಡರ್ ಇ.ಎಂ.ಡಿ ಹಣವನ್ನು ಆನ್ ಲೈನ್ e-procurement portal ನಲ್ಲಿ ಸೂಚಿಸಿದಂತೆ ನಿಗದಿಪಡಿಸಿದ ರೂಪದಲ್ಲಿ ಟೆಂಡರ ಮಾನೃತಾ ಆವಧಿಗಿಂತ ಹೆಚ್ಚಿಗೆ 45 ದಿನಗಳಿಗೆ ಚಲಾವಣೆಯಲ್ಲಿರುವಂತೆ ಪಡೆದು ಸಲ್ಲಿಸುವುದು.
- ಚಿಂಡರ್ಗಳನ್ನು ಆರ್.ಲೈನ್ ಮುಂಬಾತರ e-procurement portal ನಲ್ಲಿ ಪ್ರಕಟಿಸಿದ ನಿಗಮಿತ ದಿನಾರ್ ಮತ್ತು ಅವಧಿಯೇಳಿಗೆ ಸಲ್ಲಿಸುತ್ತದ್ದು, ನಡತರ e-procurement portal ನಲ್ಲಿ ಸೂಚಿಸಿದಂತೆ ನಿಗಮಿತ ದಿನಾರಕ ಮತ್ತು ಸಮಯಕ್ಕೆ ಹಾಜರಿದ್ದ ಗುತ್ತಿಗೆದಾರರ ಸಮ್ಮುವಿದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರರು ಲೋಗೋಹರೋಗಿ ಇಲಾಖೆ, ವಿಧಾಗಮಂಗಳೂರು ಕಟೀರಿಯಲ್ಲಿ ತರೆಯಲಾಗುವುದು.

ಕ್ರ. ಸಂ.	ಕಾರ್ಮಾರಿಯ ಹೆಸರು	ಅಂದಾಜು ಮೊತ್ತ (ರೂ. ಲಕ್ಷಗಳಲ್ಲಿ)	ಒಟ್ಟು ಮುಂಗ ದೊತ್ತ ರೂ.11			ಗುತ್ತಿಗೆ ಕಾಲಾವಧಿ (ಮಳೆಗಾಲ ಸೇರಿ)
			ಭಾಗ - 1 ಇ -ಪೋರ್ಟಲ್ ಗೆ ಕಡ್ಡಾಯವಾಗಿ ಸಲ್ಲಿಸಬೇಕಾದ ಮೊತ್ತ (ರೂ. ಲಕ್ಷಗಳಲ್ಲಿ)	ಭಾಗ - 2 ಇ- ಶೋರ್ಟರ್ ಅಥವಾ ಬ್ಯಾಂಕ್ ಗ್ಯಾರಂಟ ಮುಖಾಂತರ (ರೂ. ಲಕ್ಷಗಳಲ್ಲಿ)	ಟೆಂಡರ್ ಪ್ರೊಸೆಸಿಂಗ್ ಶುಲ್ಕ (ರೂ. ಲಕ್ಷಗಳಲ್ಲಿ)	
1	ಹೆಕ್ಕರೀರ್ಷಿಕೆ:-4059-80-051-8-32-386- ನ್ಯಾಯಾಲಯ ಕಟ್ಟಡಗಳ ನಿರ್ಮಾಣಯಡಿ:- ಮತ್ತೂರು ತಾಲೂಕು ಬನ್ನೂರಿನ ಆನೆಮಜಲು ಎಂಬಲ್ಲಿ ನ್ಯಾಯಾಲಯ ಕಟ್ಟಡಗಳ ಸಂಕೀರ್ಣ (ಎರಡನೇಹಂತ) ನಿರ್ಮಾಣ ಕಾಮಗಾರಿ	1838.00	100000.00	1738100,000	As displyed in e- portal	24 30/190
rb	ತ್ತಿಗೆ ಪ್ರಕ್ರಿಯೆಯ ನಿಗಧಿತ ದಿನಾಂಕಗಳು ಈ ಕೆಳಗಿನಂತ	ಇರುವವು:				
1	ಪೋರ್ಟರ್ ಅಂತರ್ ಜಾಲದ ವೆಬ್ ಸೈಟ್ ಮುಖಾಂ ಡಾಕ್ಕು ಮೆಂಟ್ ಗಳನ್ನು ಪಡೆಯಬಹುದಾದ ದಿನಾಂಕ	ದಿನಾಂಕ: 09.09.2022 ರಿಂದ				
2	ಗುತ್ತಿಗೆ ಸಭೆ ನಡೆಯುವ ಸ್ಥಳ ಮತ್ತು ದಿನಾಂಕ	ದಿನಾಂಕ: 19.09.2022 ಕಾರ್ಯನಿರ್ವಾಹಕ ಇಂಜಿನಿಯರರು, ಲೋಕೋಪಯೋಗಿ ಇಲಾಖೆ ಮಂಗಳೂರು ವಿಭಾಗ, ಮಂಗಳೂರು				
1	wheel of the street of the street, and	Demonstrate on 2022 (wheel & soul middle)				

ಕ್ರಾನ್ ಇಕರ ಪ್ರಾಥ್ ಭಟರ್ ಇಗೆಯ ಗಳಿಸುವ ಸರಕ್ಕೆ ಸರಕ್ಕೆ ಬರುವ ಮುದ್ದಿ ಅನ್ನು ಮುದ್ದ ಪ್ರಾರ್ಥಿಸಿದ್ದರು ಪ್ರಕರ್ಣ ಮುದ್ದ ಮುದ್ದ ಪ್ರತಿ ಪ್ರಮುಖ ಪ್ರತ್ಯಾತ್ರಿಸಿದ್ದರು ಪ್ರಕರ್ಣ ಮುದ್ದ ಮುದ್ದ ಪ್ರತಿ ಪ್ರತಿ ಪ್ರತಿ ಪ್ರತಿ ಪ್ರಕ್ಷೆ ಪ್ರತಿ ಪ್ರವಿ ಪ್ರತಿ ಪ್ರವಿ ಪ್ರತಿ ಪ್ರತಿ ಪ್ರತಿ ಪ್ರತಿ ಪ್ರತಿ ಪ್ರತಿ ಪ್ರವಿ ಪ್ರತಿ ಪ್ರತಿ ಪ್ರತಿ ಪ್ರವಿ ಪ್ರತಿ ಪ್ರತಿ ಪ್ರತಿ ಪ್ರವಿ ಪ್ರತಿ ಪ್ರತಿ ಪ್ರವಿ ಪ್ರತಿ ಪ್ರವಿ ಪ್ರತಿ ಪ್ರತಿ ಪ್ರವಿ ಪ್ರತಿ ಪ್ರವಿ ಪ್ರತಿ ಪ್ರವಿ ಪ್ರತಿ ಪ್ರವಿ ಪ್ರವಿ ಪ್ರತಿ ಪ್ರವಿ ಪ್ರವ

ದಿನಾಂಕ ಸೆಪ್ಟೆಂಬರ್ 97, 2922 ಸ್ಥಳ: ಬೆಂಗಳೂರು

ಅವಳಿತ ಮಂಡಳ ಅದೇಶಕ್ಕೆ ಅಮಿಸಾರವಾಗಿ ಕ್ಷೆಲ್ಕೊಮಾಕ್ ಡಿಸೈನ್ ಅಂಡ್ ಟೆಕ್ ಲಿಮಿಟೆಡ್ ಸೆಪ್ಸಿ-

DIPR / MNG /562/ MPL / 22-23

4 ಟಿರವರ್ ಸ್ಟೀಕರಿಸುವ ಕೊನೆಯ ದಿನಾಂಕ ದಿನಾಂಕ: 26.09.2022 (ಸಂಚೆ 4.00ರ ವರೆಗೆ) 5 ತಾಂತ್ರಿಕ ಬರ್ಚ್ ಗಳನ್ನು ತೆರೆಯುವ ದಿನಾಂಕ ದಿನಾಂಕ: 27.09.2022 (ಸಂಚೆ 4.30ರ ನಂತರ) ಪ್ರಕಾಣಿಯ ದಿನಾಂಕ, ಗುತ್ತಿಗೆ ಜೊತ್ತ ಮತ್ತು ಮುಂಗದ ತೇವಣೆ ಅತ್ಯಾಧಿಗಳಲ್ಲಿ ವೃತ್ಯಾಸಗಳದ್ದಲ್ಲಿ ವಿವರಗಣಗಾಗಿ ಅಲಾಖೆಯ ವೆಲ್ಕ್ ಟ್ www.eproc.karnataka.gov.in ಮೃಗಮನಿಸಲು ಅಥವಾ ಲೋಕೋಪಯೋಗಿ ಅಲಾಖೆ, ವಿಭಾಗ ಮಂಗಳೂರು ಕಾರ್ಯಾಲಯವನ್ನು ಕಚೀರಿ ವೇಳೆಯಲ್ಲಿ ಸಂಪರ್ಕಿಸಲು ತೋರಲಾಗಿದೆ.

ಸಹಿ/-(ಯಶವಂತ ಕುಮಾರ್ ಎಸ್) ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಮಂಗಳೂರು ವಿಭಾಗ, ಮಂಗಳೂರು

36 ಶ್ರೀ ಚಿಕ್ಕರಂಗಪ್ಪ ಏನ್ ಲೇಟ್ ದೊಡ್ಡಮುನಿಯಪ್ಪ ದೇವನಹಳ್ಳ ಕಸವಾ ಸಾವಕನಹಳ್ಳಿ 53,8660 0-18 \$6 ಕ್ಷೀ ಕಿತ್ಯರಂಗಪ್ರ ಏನ್ ಲೇಕ್ ದೊಡ್ಡಯುವಿಯಲ್ಲಿ ರೆಜಿಯಪಕ್ಕ ತನ್ನು ಸಾರ್ವಜನ್ನು ನಿರ್ದೇಶ್ 0-15
ಹರ್ಣ- ಪ್ರಸ್ತಾವಗೆಯಲ್ಲಿನ ಪ್ರತಿ ಹರ್ಮಿನಿನ ಹರಿಸುವಿದ್ದ ಪತ್ರ ಅಪಾರ್ವೆಗಳು ಬಂದಿದ್ದು,ಬರುವುದ್ದಿದ್ದ ಮೂರ್ವಿಪ್ ಬೆಳೆದಿದ್ದಾರೆ.
ಹರ್ಣ- ಪ್ರಸ್ತಾವನೆಯಲ್ಲಿನ ಪ್ರತಿ ಹರ್ಮಿನಿನ ಹೆಚ್ಚುವುದ ಪ್ರತಿ ಪ್ರೀಸ್ ಪ್ರಾತಿ ಹರ್ಣ ಪ್ರತಿ ಪ್ರವಿ ಪ್ರತಿ ಪ್ರಕ್ಷ ಪ್ರತಿ ಪ್ರತಿ ಪ್ರತಿ ಪ್ರವಿ ಪ್ರತಿ ಪ್ರತಿ ಪ್ರತಿ ಪ್ರತಿ ಪ್ರಕ್ಷ ಪ್ರವಿ ಪ್ರತಿ ಪ್ರವಿ ಪ್ರವಿ ಪ್ರವಿ ಪ್ರತಿ ಪ್ರತಿ ಪ್ರತಿ ಪ್ರತಿ ಪ್ರತಿ ಪ್ರತಿ ಪ್ರತಿ ಪ್ರವಿ ಪ್ರತಿ ಪ್ರವಿ ಪ್ರತಿ ಪ್ರತಿ ಪ್ರತಿ ಪ್ರತಿ ಪ್ರತಿ ಪ್ರತಿ ಪ್ರತಿ ಪ್ರತಿ ಪ್ರವಿ ಪ್ರತಿ ಪ್ರವಿ ಪ್ರತಿ ಪ್ರವಿ ಪ್ರತಿ ಪ್ರವಿ ಪ್ರತಿ ಪ್ರತಿ ಪ್ರತಿ ಪ್ರತಿ ಪ್ರತಿ ಪ್ರತಿ ಪ್ರತಿ ಪ್ರತಿ ಪ್ರತಿ ಪ್ರಕ್ಷ ಪ್ರತಿ ಪ್ರತಿ ಪ್ರತಿ ಪ್ರವಿ ಪ್ರತಿ ಪ್ರವಿ ಪ್ರತಿ ಪ್ರವಿ ಪ್ರತಿ ಪ್ರವಿ ಪ್ರವಿ ಪ್ರತಿ ಪ್ರವಿ ಪ್ರವಿ ಪ್ರತಿ ಪ್ರತಿ ಪ್ರವಿ ಪ್ರತಿ ಪ್ರಕ್ಷ ಪ್ರತಿ ಪ್ರವಿ ಪ್ರವಿ ಪ್ರತಿ ಪ್ರವಿ ಪ್ರವಿ ಪ್ರತಿ ಪ್ರವಿ ಪ್ರತಿ ಪ್ರವಿ ಪ್ರತಿ ಪ್ರವಿ ಪ್ರತಿ ಪ್ರವಿ ಪ್ರತಿ ಪ್ರವಿ ಪ್ರತಿ ಪ್ರವಿ ಪ್ರವಿ ಪ್ರವಿ ಪ್ರತಿ ಪ್ರವಿ ಪ್ರತಿ ಪ್ರವಿ ಪ್ರವಿ ಪ್ರವಿ ಪ್ರವಿ ಪ್ರವಿ ಪ್ರತಿ ಪ್ರವಿ ಪ್